



ಕರ್ನಾಟಕ ಸರ್ಕಾರ

ಲೆಕ್ಕ ಪತ್ರ - ಒಂದು ವಿಹಂಗಮ ನೋಟ

2008 - 2009

ಪ್ರಧಾನ ಮಹಾಲೇಖಪಾಲರು

(ಲೆಕ್ಕ ಮತ್ತು ಹಕ್ಕುದಾರಿ)

ಕರ್ನಾಟಕ, ಬೆಂಗಳೂರು.



## ಪ್ರಸ್ತಾವನೆ

ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೇಖಪರಿಶೋಧಕರ (ಕರ್ತವ್ಯ, ಅಧಿಕಾರ ಮತ್ತು ಸೇವಾನಿಯಮಗಳು) ಅಧಿನಿಯಮ 1971ರ ಅಧಿಕಾರದನ್ವಯ ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೇಖಪರಿಶೋಧಕರ ನಿರ್ದೇಶನಗಳ ಮೇರೆಗೆ ಕರ್ನಾಟಕ ರಾಜ್ಯ ಸರ್ಕಾರದ ವಾರ್ಷಿಕ ಲೆಕ್ಕಪತ್ರಗಳನ್ನು ರಾಜ್ಯದ ವಿಧಾನಮಂಡಲದಲ್ಲಿ ಮಂಡಿಸುವ ಸಲುವಾಗಿ ತಯಾರಿಸಿ, ಪರಿಶೀಲಿಸಲಾಗುವುದು. ರಾಜ್ಯ ಸರ್ಕಾರದ ವಾರ್ಷಿಕಲೆಕ್ಕಗಳು (ಅ) ಹಣಕಾಸು ಲೆಕ್ಕಗಳು ಮತ್ತು (ಆ) ಧನ ವಿನಿಯೋಗ ಲೆಕ್ಕಗಳನ್ನು ಒಳಗೊಂಡಿರುತ್ತದೆ.

ಸಂಚಿತ ನಿಧಿ, ಸಾದಿಲ್ವಾರು ನಿಧಿ ಮತ್ತು ಸಾರ್ವಜನಿಕ ಲೆಕ್ಕಗಳು - ಈ ಶೀರ್ಷಿಕೆಗಳಡಿಯಲ್ಲಿ ದಾಖಲಾದ ವಾರ್ಷಿಕ ಆಯವ್ಯಯಗಳ ಸಂಕ್ಷಿಪ್ತ ಮಾಹಿತಿಗಳನ್ನು ಹಣಕಾಸು ಲೆಕ್ಕದಲ್ಲಿ ನೀಡಲಾಗುತ್ತದೆ. ವಿಧಾನಮಂಡಲದ ಅನುಮೋದನೆಯ ಮೇರೆಗೆ ನಿರ್ದಿಷ್ಟ ಬಾಬುಗಳಿಗೆ ಒದಗಿಸಿದ, ಅದಕ್ಕೆ ಪ್ರತಿಯಾಗಿ ದಾಖಲಾದ ಖರ್ಚು ಇವೆರಡರ ನಡುವಿನ ವ್ಯತ್ಯಾಸಗಳಿಗೆ ವಿವರಣೆಗಳು - ಈ ಎಲ್ಲ ಮಾಹಿತಿಗಳನ್ನು ಧನ ವಿನಿಯೋಗ ಲೆಕ್ಕದಲ್ಲಿ ನೀಡಲಾಗುತ್ತದೆ.

ರಾಜ್ಯದ ಹಣಕಾಸು ಲೆಕ್ಕ ಮತ್ತು ಧನ ವಿನಿಯೋಗ ಲೆಕ್ಕಗಳನ್ನು ಆಯಾ ರಾಜ್ಯದ ಮಹಾಲೇಖಪಾಲರು (ಲೆಕ್ಕ ಮತ್ತು ಹಕ್ಕುದಾರಿ) ಸಿದ್ಧಪಡಿಸುತ್ತಾರೆ.

“ಲೆಕ್ಕಪತ್ರ - ಒಂದು ವಿಹಂಗಮ ನೋಟ”ವು ಹಣಕಾಸು ಲೆಕ್ಕಗಳು ಮತ್ತು ಧನವಿನಿಯೋಗ ಲೆಕ್ಕಗಳಲ್ಲಿ ಬಿಂಬಿತವಾಗಿರುವಂತೆ ರಾಜ್ಯ ಸರ್ಕಾರದ ಚಟುವಟಿಕೆಗಳ ಒಂದು ಸ್ಥೂಲನೋಟವನ್ನು ನೀಡುತ್ತದೆ. ಈ ಮಾಹಿತಿಯನ್ನು ಸಂಕ್ಷಿಪ್ತ ವಿವರಣೆಗಳು, ಕೋಷ್ಟಕಗಳು ಮತ್ತು ನಕ್ಷೆಗಳ ಮೂಲಕ ವಿಶದಪಡಿಸಲಾಗಿದೆ.

ಈ ಪ್ರಕಟಣೆಯನ್ನು ಉತ್ತಮಗೊಳಿಸುವ ದಿಶೆಯಲ್ಲಿ ತಮ್ಮ ಅಮೂಲ್ಯವಾದ ಸಲಹೆ ಸೂಚನೆಗಳಿಗೆ ಸದಾ ಸ್ವಾಗತವಿದೆ.



( ಎಲ್. ಅಂಗಮ್ ಚಂದ್ ಸಿಂಗ್ )

ಮಹಾಲೇಖಪಾಲರು ( ಲೆಕ್ಕ ಮತ್ತು ಹಕ್ಕುದಾರಿ )

ಕರ್ನಾಟಕ

ಸ್ಥಳ: ಬೆಂಗಳೂರು  
ದಿನಾಂಕ:



## ಅಧ್ಯಾಯ - I

### ಪಕ್ಷಿನೋಟ

ರಾಜ್ಯ ಸರ್ಕಾರದ ಪ್ರತಿ ತಿಂಗಳ ಲೆಕ್ಕಗಳನ್ನು ಜಿಲ್ಲಾ ಖಜಾನೆಗಳು, ಲೋಕೋಪಯೋಗಿ ಇಲಾಖೆ ಮತ್ತು ಅರಣ್ಯ ಇಲಾಖೆಯ ವಿಭಾಗಗಳು ಇತ್ಯಾದಿಗಳು ಪ್ರಧಾನ ಮಹಾಲೇಖಪಾಲರಿಗೆ (ಲೆಕ್ಕ ಮತ್ತು ಹಕ್ಕುದಾರಿ) ಸಲ್ಲಿಸುವ ಲೆಕ್ಕಗಳಿಂದ ಸಂಕಲಿಸಿ ಕ್ರೋಢೀಕರಿಸಲಾಗುವುದು. ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೇಖಪರಿಶೋಧಕರ (ಕರ್ತವ್ಯ, ಅಧಿಕಾರ ಮತ್ತು ಸೇವಾನಿಯಮಗಳು) ಅಧಿನಿಯಮ 1971ರ ಅನ್ವಯ, ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೇಖಪರಿಶೋಧಕರು ನೀಡುವ ನಿರ್ದೇಶನಗಳ ಅನುಸಾರ, ಪ್ರಧಾನ ಮಹಾಲೇಖಪಾಲರು (ಲೆಕ್ಕ ಮತ್ತು ಹಕ್ಕುದಾರಿ) ಹಣಕಾಸು ಲೆಕ್ಕಗಳು ಮತ್ತು ಧನವಿನಿಯೋಗ ಲೆಕ್ಕಗಳನ್ನು ಪ್ರತಿವರ್ಷ ಸಿದ್ಧಪಡಿಸುತ್ತಾರೆ.

ಸರ್ಕಾರದ ಲೆಕ್ಕಗಳನ್ನು ಈ ಕೆಳಗೆ ತಿಳಿಸಿರುವಂತೆ ಮೂರು ಭಾಗಗಳಲ್ಲಿ ಇಡಲಾಗುತ್ತದೆ.

- ಭಾಗ I ಸಂಚಿತ ನಿಧಿ
- ಭಾಗ II ಸಾದಿಲ್ವಾರು ನಿಧಿ
- ಭಾಗ III ಸಾರ್ವಜನಿಕ ಲೆಕ್ಕ

ಸಂಚಿತ ನಿಧಿಯಡಿಯಲ್ಲಿ ಎರಡು ಪ್ರಮುಖ ವಿಭಾಗಗಳಿವೆ.

ರಾಜಸ್ವ ವಿಭಾಗವು (ರಾಜಸ್ವ ಲೆಕ್ಕ) ತೆರಿಗೆಗಳ ಮೂಲದ ಹುಟ್ಟುವಳಿ ಮತ್ತು ರಾಜಸ್ವವೆಂದು ವರ್ಗೀಕರಿಸಲ್ಪಟ್ಟ ಇತರೆ ಸ್ವೀಕೃತಿಗಳು ಮತ್ತು ಅದರಿಂದ ಭರಿಸಲಾಗುವ ವೆಚ್ಚವನ್ನು ಒಳಗೊಂಡಿದ್ದು, ಇವುಗಳ ನಿವ್ವಳ ವ್ಯತ್ಯಾಸವು ಆಯಾ ವರ್ಷದ ರಾಜಸ್ವ ಹೆಚ್ಚಳ ಅಥವಾ ರಾಜಸ್ವ ಕೊರತೆಯನ್ನು ತೋರಿಸುತ್ತದೆ.

ಬಂಡವಾಳ ವಿಭಾಗದಲ್ಲಿ 'ಜಮೆ ಶೀರ್ಷಿಕೆಗಳು (ಬಂಡವಾಳ ಲೆಕ್ಕ)' ಉಪವಿಭಾಗವು, ಬಂಡವಾಳ ವೆಚ್ಚಕ್ಕೆ ಉತ್ತರ ಹಾಕಿಕೊಳ್ಳಲು ಬಾರದ ಬಂಡವಾಳ ಸ್ವರೂಪದ ಸ್ವೀಕೃತಿಗಳನ್ನು ಒಳಗೊಂಡಿದೆ. 'ವೆಚ್ಚ ಶೀರ್ಷಿಕೆಗಳು (ಬಂಡವಾಳ ಲೆಕ್ಕ)' ಉಪವಿಭಾಗವು, ಸ್ಥಿರವಾದ, ಭೌತಿಕರೂಪದ ಆಸ್ತಿಯನ್ನು ಹೆಚ್ಚಿಸುವ ಉದ್ದೇಶಕ್ಕಾಗಿ ಸಾಮಾನ್ಯವಾಗಿ ಸಾಲದ ನಿಧಿಗಳಿಂದ ಭರಿಸುವ ವೆಚ್ಚದ ವಿವರಗಳನ್ನು ಒಳಗೊಂಡಿದೆ. ಇದು ಬಂಡವಾಳ ವೆಚ್ಚದಿಂದ ಉತ್ತರಗೊಳಿಸಿದ ಬಂಡವಾಳ ಸ್ವರೂಪದ ಸ್ವೀಕೃತಿಗಳನ್ನು ಸಹ ಒಳಗೊಂಡಿದೆ. 'ಸಾರ್ವಜನಿಕ ಋಣ, ಸಾಲಗಳು ಮತ್ತು ಮುಂಗಡಗಳು ಇತ್ಯಾದಿ' ಎಂಬ ಉಪವಿಭಾಗವು ಆಂತರಿಕ ಋಣ ಮುಂತಾದ ಸರ್ಕಾರವು ಪಡೆದ ಸಾಲಗಳು ಮತ್ತು ಅದರ ಮರುಪಾವತಿಗಳು; ಮತ್ತು ಸರ್ಕಾರವು ನೀಡಿದ 'ಸಾಲ ಮತ್ತು ಮುಂಗಡಗಳು' ಮತ್ತು ಅವುಗಳ ವಸೂಲಾತಿಗಳು ಮುಂತಾದವುಗಳನ್ನು ಒಳಗೊಂಡಿದೆ.

ಸಾದಿಲ್ವಾರು ನಿಧಿಯಲ್ಲಿ ಭಾರತ ಸಂವಿಧಾನದ ಅನುಚ್ಛೇದ 267 (2) ರ ಅನ್ವಯ ಸ್ಥಾಪಿಸಿರುವ 'ಸಾದಿಲ್ವಾರು ನಿಧಿ'ಗೆ ಸಂಬಂಧಿಸಿದ ವ್ಯವಹಾರಗಳನ್ನು ದಾಖಲಿಸಲಾಗುವುದು.

ಸಾರ್ವಜನಿಕ ಲೆಕ್ಕದಡಿಯಲ್ಲಿ 'ಋಣ' (ಭಾಗ I ರಲ್ಲಿ ಸೇರಿಸಿರುವುದನ್ನು ಹೊರತುಪಡಿಸಿ), 'ರೇವಣಿಗಳು', 'ಮುಂಗಡಗಳು', 'ಹಣ ಸಂದಾಯಗಳು' ಮತ್ತು 'ಅಮಾನತ್ತು'ಗಳಿಗೆ ಸಂಬಂಧಿಸಿದ ವ್ಯವಹಾರಗಳನ್ನು ದಾಖಲಿಸಲಾಗುವುದು.

ಕರ್ನಾಟಕ ಸರ್ಕಾರದ 2008-09ನೇ ಸಾಲಿನ ಲೆಕ್ಕಪತ್ರಗಳನ್ನು ಇತ್ತೀಚೆಗೆ ವಿಧಾನಮಂಡಲದಲ್ಲಿ ಮಂಡಿಸಲಾಗಿದೆ. ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೇಖಪರಿಶೋಧಕರ ಸದರಿ ವರ್ಷದ ಲೆಕ್ಕಪರಿಶೋಧನಾ ವರದಿಗಳನ್ನು ಪ್ರತ್ಯೇಕವಾಗಿ ಮಂಡಿಸಲಾಗುವುದು.

## ಹಣಕಾಸು ಲೆಕ್ಕಗಳು

ಹಣಕಾಸು ಲೆಕ್ಕಗಳು ಸರ್ಕಾರದ ಆಯಾ ವರ್ಷದ ಜಮೆಗಳು ಮತ್ತು ನಿವ್ವಳ ವ್ಯಯಗಳನ್ನು (ವಸೂಲಿಗಳನ್ನು ವೆಚ್ಚದಲ್ಲಿನ ಕಡಿತವೆಂದು ಹೊಂದಾಣಿಕೆ ಮಾಡಿದ ನಂತರದ) ತೋರಿಸುವುದರ ಜೊತೆಗೆ ರಾಜಸ್ವ ಮತ್ತು ಬಂಡವಾಳ ಲೆಕ್ಕಗಳು ಸಾರ್ವಜನಿಕ ಋಣದ ಲೆಕ್ಕಗಳು ಮತ್ತು ಲೆಕ್ಕಗಳಲ್ಲಿ ದಾಖಲಾದ ಶಿಲ್ಕುಗಳನ್ನು ಆಧರಿಸಿ ಲೆಕ್ಕ ಹಾಕಿದ ಹೊಣೆಗಾರಿಕೆಗಳು ಮತ್ತು ಆಸ್ತಿಗಳು ಪ್ರಕಟಗೊಳಿಸುವ ಆರ್ಥಿಕ ಫಲಿತಗಳನ್ನು ತೋರಿಸುತ್ತದೆ.

ಕರ್ನಾಟಕ ಸರ್ಕಾರದ 2008-09ನೇ ಸಾಲಿನ ಆದಾಯ ಮತ್ತು ವೆಚ್ಚಗಳ ವಹಿವಾಟು ರೂ.89.91 ಕೋಟಿ ಪ್ರಾರಂಭ ಶಿಲ್ಕಿನೊಂದಿಗೆ ಆರಂಭವಾಯಿತು.

2008-09 ನೇ ಸಾಲಿನಲ್ಲಿ ಒಟ್ಟು ಜಮೆಗಳು\* ರೂ.18,73,21.62 ಕೋಟಿಗಳಷ್ಟಿದ್ದು, ಇದು ಸಂಚಿತ ನಿಧಿಯಡಿಯ ರೂ.5,21,20.62 ಕೋಟಿ ಮತ್ತು ಸಾರ್ವಜನಿಕ ಲೆಕ್ಕದಡಿಯ ರೂ.13,52,01.00 ಕೋಟಿಗಳನ್ನು ಒಳಗೊಂಡಿದೆ. ಸಾದಿಲ್ವಾರು ನಿಧಿಯಡಿ ಯಾವುದೇ ಜಮೆಗಳು ಇರುವುದಿಲ್ಲ. ಸಂಚಿತ ನಿಧಿಯಡಿ ರೂ.4,32,90.67 ಕೋಟಿಗಳು ರಾಜಸ್ವ ಲೆಕ್ಕದಡಿ (ತೆರಿಗೆ ಆದಾಯ ರೂ.3,47,99.43 ಕೋಟಿ, ತೆರಿಗೆಯೇತರ ಆದಾಯ ರೂ.31,58.99 ಕೋಟಿ ಮತ್ತು ಸಹಾಯಾನುದಾನಗಳು ಮತ್ತು ವಂತಿಗಳು ರೂ.53,32.25 ಕೋಟಿ) ಮತ್ತು ರೂ.88,29.95 ಕೋಟಿಗಳು ಬಂಡವಾಳ ಲೆಕ್ಕದಡಿ (ಇತರೆ ಬಂಡವಾಳ ಜಮೆಗಳು ರೂ.1,81.14 ಕೋಟಿ, ಸಾರ್ವಜನಿಕ ಋಣ ರೂ.85,92.16 ಕೋಟಿ ಮತ್ತು ಸಾಲ ಮತ್ತು ಮುಂಗಡಗಳ ವಸೂಲಿ ರೂ.56.65 ಕೋಟಿಗಳು) ಉಂಟಾಗಿದೆ.

2008-09 ನೇ ಸಾಲಿನಲ್ಲಿ ಒಟ್ಟು ಬಟವಾಡೆಗಳು\* ರೂ.18,77,69.98 ಕೋಟಿಗಳಷ್ಟಿದ್ದು ಇದು ಸಂಚಿತ ನಿಧಿಯಡಿಯ ರೂ.5,40,38.82 ಕೋಟಿಗಳನ್ನು, ಸಾದಿಲ್ವಾರು ನಿಧಿಯಡಿಯ ರೂ.2.10 ಕೋಟಿಗಳನ್ನು ಮತ್ತು ಸಾರ್ವಜನಿಕ ಲೆಕ್ಕದಡಿಯ ರೂ.13,37,29.06 ಕೋಟಿಗಳನ್ನು ಒಳಗೊಂಡಿದೆ. ಸಂಚಿತ ನಿಧಿಯಡಿಯ ವೆಚ್ಚವು ರಾಜಸ್ವ ಲೆಕ್ಕದಡಿ ರೂ.4,16,59.29 ಕೋಟಿಗಳು (ಸಾಮಾನ್ಯ ಸೇವೆಗಳು ರೂ.1,22,75.57 ಕೋಟಿ, ಸಾಮಾಜಿಕ ಸೇವೆಗಳು ರೂ.1,58,72.99 ಕೋಟಿಗಳು, ಆರ್ಥಿಕ ಸೇವೆಗಳು ರೂ.1,11,36.64 ಕೋಟಿ ಮತ್ತು ಸಹಾಯಾನುದಾನ ಮತ್ತು ವಂತಿಗಳು ರೂ.23,74.09 ಕೋಟಿ) ಮತ್ತು ಬಂಡವಾಳ ಲೆಕ್ಕದಡಿ ರೂ.1,23,79.53 ಕೋಟಿಗಳು (ಬಂಡವಾಳ ವೆಚ್ಚ ರೂ.98,70.28 ಕೋಟಿ, ಸಾರ್ವಜನಿಕ ಋಣ ರೂ.17,77.90 ಕೋಟಿ ಮತ್ತು ಸಾಲಗಳು ಮತ್ತು ಮುಂಗಡಗಳು ರೂ.7,31.35 ಕೋಟಿ) ಆಗಿದೆ.

31.03.2009 ರಂದು ಕರ್ನಾಟಕ ಸರ್ಕಾರದ ವಹಿವಾಟುಗಳು ನಗದು ರೂ.(-) 3,58.45 ಕೋಟಿಗಳ ಅಂತಿಮ ಶಿಲ್ಕಿನೊಂದಿಗೆ ಮುಕ್ತಾಯವಾಯಿತು.

## ಧನವಿನಿಯೋಗ ಲೆಕ್ಕಗಳು

ಧನವಿನಿಯೋಗ ಲೆಕ್ಕಗಳು, ರಾಜ್ಯ ವಿಧಾನಮಂಡಲವು ಅನುಮೋದಿಸಿದ ಪುರಸ್ಕೃತ ಮತ್ತು ಪ್ರಭೃತ ಮೊತ್ತಗಳಿಗೆ ಪ್ರತಿಯಾಗಿ ರಾಜ್ಯಸರ್ಕಾರವು ಮಾಡಿದ ವೆಚ್ಚಗಳ ವಿವರಗಳನ್ನು ನೀಡುವುದಲ್ಲದೆ ಹಣಕಾಸು ಲೆಕ್ಕಗಳಿಗೆ ಪೂರಕವಾಗಿರುತ್ತದೆ. 2008-09 ರಲ್ಲಿ ಇವು ಒಂದು ಪ್ರಭೃತ ವಿನಿಯೋಗ ಹಾಗೂ ಇಪ್ಪತ್ತೆಂಟು ಪುರಸ್ಕೃತ ಅನುದಾನಗಳನ್ನು ಒಳಗೊಂಡಿವೆ.

(\*) ರಾಜಸ್ವ ಆದಾಯ ಮತ್ತು ವೆಚ್ಚದ ಆಂಶಗಳನ್ನೊಳಗೊಂಡ ಜಮೆಗಳ ಮತ್ತು ಬಟವಾಡೆಗಳ ವಿವರಗಳನ್ನು ನಕ್ಷೆಯ ರೂಪದಲ್ಲಿ ಕ್ರಮವಾಗಿ ಪುಟ 7 ಮತ್ತು 8 ರಲ್ಲಿ ತೋರಿಸಲಾಗಿದೆ.

2008 ಮತ್ತು 2009ನೇ ಸಾಲಿನ ಧನವಿನಿಯೋಗ ಅಧಿನಿಯಮಗಳು ರಾಜ್ಯ ವಿಧಾನಮಂಡಲವು ರೂ.62,41.63 ಕೋಟಿ ಪೂರಕ ಅನುದಾನಗಳು ಸೇರಿದಂತೆ ಅಂಗೀಕರಿಸಿದ ರೂ.6,85,35.29 ಕೋಟಿಗಳ ಒಟ್ಟು ವೆಚ್ಚವನ್ನು ಪ್ರಕ್ಷೇಪಿಸಿತ್ತು. ವೆಚ್ಚದಲ್ಲಿ ಕಡಿತೆ ಮಾಡಬಹುದಾದ ವಸೂಲಿಯ ಮೊತ್ತ ರೂ.45,04.03 ಕೋಟಿ ಎಂದು ಪ್ರಕ್ಷೇಪಿಸಲಾಗಿತ್ತು.

2008-09 ನೇ ಸಾಲಿನ ಧನವಿನಿಯೋಗ ಲೆಕ್ಕಗಳು ಆಯವ್ಯಯದಲ್ಲಿ ಒದಗಿಸಲಾಗಿದ್ದ ಒಟ್ಟು ರೂ.6,85,35.29 ಕೋಟಿಗಳಿಗೆ ಪ್ರತಿಯಾಗಿ ರೂ.5,49,40.31 ಕೋಟಿಗಳು ಬಟವಾಡೆಯಾಗಿ ರೂ.1,35,94.98 ಕೋಟಿಗಳ ಉಳಿತಾಯವಾಗಿರುವುದನ್ನು ತೋರಿಸುತ್ತದೆ. ಉಳಿತಾಯದ ವಿವರಗಳನ್ನು ಅನುದಾನವಾರು ಕೆಳಗೆ ನೀಡಲಾಗಿದೆ.

( ಕೋಟಿ ರೂಪಾಯಿಗಳಲ್ಲಿ )

ಅನುದಾನ ಸಂಖ್ಯೆ ಮತ್ತು ಶೀರ್ಷಿಕೆ		ರಾಜಸ್ವ		ಬಂಡಾವಾಳ	
		ಪುರಸ್ಕೃತ	ಪ್ರಭೃತ	ಪುರಸ್ಕೃತ	ಪ್ರಭೃತ
01	ಕೃಷಿ ಮತ್ತು ತೋಟಗಾರಿಕೆ	8,29.63	0.18	30.27	...
02	ಪಶು ಸಂಗೋಪನೆ ಮತ್ತು ಮೀನುಗಾರಿಕೆ	1,59.30	0.20	52.51	...
03	ಆರ್ಥಿಕ	8,54.49	0.22	8.67	...
04	ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ	51.77	9.86	5.00	...
05	ಒಳಾಡಳಿತ ಮತ್ತು ಸಾರಿಗೆ	1,71.85	...	62.25	...
06	ಮೂಲ ಸೌಕರ್ಯ ಅಭಿವೃದ್ಧಿ	0.78	...	1,26.63	...
07	ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತಿ ರಾಜ್	3,63.28	...	3,83.66	...
08	ಅರಣ್ಯ, ಜೀವಿ ಶಾಸ್ತ್ರ ಮತ್ತು ಪರಿಸರ	62.14	(-) 1.28	0.08	...
09	ಸಹಕಾರ	1,87.55	...	2.46	...
10	ಸಮಾಜ ಕಲ್ಯಾಣ	2,10.56	...	68.43	...
11	ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ	87.29	...	16.03	...
12	ವಾರ್ತಾ, ಪ್ರವಾಸೋದ್ಯಮ ಮತ್ತು ಯುವಜನ ಸೇವೆಗಳು	36.31	...	41.51	...
13	ಆಹಾರ ಮತ್ತು ನಾಗರಿಕ ಸರಬರಾಜು	9.40	0.03	2.47	...
14	ರಾಜಸ್ವ	(-) 64.57	0.67	48.37	...
15	ಮಾಹಿತಿ ತಂತ್ರಜ್ಞಾನ	1.33	...	17.79	...
16	ವಸತಿ	44.24	...	1,40.24	...
17	ಶಿಕ್ಷಣ	3,75.32	...	1,01.36	...
18	ವಾಣಿಜ್ಯ ಮತ್ತು ಕೈಗಾರಿಕೆ	5,63.79	...	68.11	...
19	ನಗರಾಭಿವೃದ್ಧಿ	16,08.50	...	5,28.90	...
20	ಲೋಕೋಪಯೋಗಿ	3,14.02	...	10,58.90	...
21	ಜಲಸಂಪನ್ಮೂಲ	57.02	...	15,09.75	...
22	ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು	1,86.69	...	1,20.02	...
23	ಕಾರ್ಮಿಕ	73.73	...	2.03	...
24	ಇಂಧನ	4,85.75	...	59.37	...
25	ಕನ್ನಡ ಮತ್ತು ಸಂಸ್ಕೃತಿ	49.00	...	3.91	...
26	ಯೋಜನೆ, ಸಾಂಖ್ಯಿಕ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ	2,35.23	...	...	...
27	ಕಾನೂನು	23.16	...	...	...
28	ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ	22.89	...	0.57	...
29	ಋಣ ಮೇಲುಸ್ತುವಾರಿ	...	7,46.06	...	13,79.28

ಸೂಚನೆ: 'ಋಣ' ಚಿಹ್ನೆಗಳಿರುವ ಮೊತ್ತಗಳು ಆಯವ್ಯಯದ ಅಂದಾಜಿಗಿಂತ ಹೆಚ್ಚಿನ ವೆಚ್ಚವನ್ನು ಸೂಚಿಸುತ್ತದೆ.

ವೆಚ್ಚದಲ್ಲಿ ಕಡಿತೆ ಮಾಡಿಕೊಳ್ಳಲು ಬರುವಂತಹ ವಸೂಲಿಗಳು ರೂ.9,01.49 ಕೋಟಿಗಳಾಗಿದ್ದು, ಇದು, ಆಯವ್ಯಯ ಅಂದಾಜಿನಲ್ಲಿ ತೋರಿಸಿದ ಮೊತ್ತಕ್ಕಿಂತ ರೂ.36,02.54 ಕೋಟಿ ಕಡಿಮೆಯಾಗಿದೆ.

ಅಧ್ಯಾಯ - II

ಲೆಕ್ಕಗಳ ಮುಖ್ಯಾಂಶಗಳು

ಕ್ರ. ಸಂ.	ವಿವರಗಳು	ಆಯವ್ಯಯ ಅಂದಾಜು 2008-09	ವಾಸ್ತವಿಕ	ವಾಸ್ತವಿಕ ಹಾಗೂ ಅಂದಾಜುಗಳ ಶೇಕಡಾವಾರು	ವಾಸ್ತವಿಕ ಹಾಗೂ ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ * ಶೇಕಡಾವಾರು
		(ಕೋಟಿ ರೂಪಾಯಿಗಳಲ್ಲಿ)			
01.	ತೆರಿಗೆ ರಾಜಸ್ವ	3,98,58.23	3,47,99.43	87.31	12.98
02.	ತೆರಿಗೆಯೇತರ ರಾಜಸ್ವ	19,31.65	31,58.99	163.54	1.18
03.	ಸಹಾಯಾನುದಾನಗಳು ಮತ್ತು ಅಂಶದಾನಗಳು	54,50.43	53,32.25	97.83	1.99
<b>04.</b>	<b>ರಾಜಸ್ವ ಜಮೆಗಳು (1+2+3)</b>	<b>4,72,40.31</b>	<b>4,32,90.67</b>	<b>91.64</b>	<b>16.14</b>
05.	ಸಾಲಗಳು ಮತ್ತು ಮುಂಗಡಗಳ ವಸೂಲಾತಿ	69.97	56.65	80.96	0.02
06.	ಇತರೆ ಜಮೆಗಳು -ಇತರ ಬಂಡವಾಳ ಜಮೆಗಳು	30,00.00	1,81.14	6.04	0.07
07.	ಋಣ ಮತ್ತು ಇತರೆ ಜವಾಬ್ದಾರಿಗಳು	70,29.73 (#)	87,32.46 (\$)	124.22	3.26
<b>08.</b>	<b>ಬಂಡವಾಳ ಜಮೆಗಳು (5+6+7)</b>	<b>1,00,99.70</b>	<b>89,70.25</b>	<b>88.82</b>	<b>3.35</b>
<b>09.</b>	<b>ಒಟ್ಟಾರೆ ಜಮೆಗಳು (4+8)</b>	<b>5,73,40.01</b>	<b>5,22,60.92</b>	<b>91.14</b>	<b>19.49</b>
<b>10.</b>	<b>ಯೋಜನೇತರ ವೆಚ್ಚ (11+13)</b>	<b>3,33,51.09</b>	<b>3,23,71.76</b>	<b>97.06</b>	<b>12.07</b>
11.	ರಾಜಸ್ವ ಲೆಕ್ಕ - ಯೋಜನೇತರ ವೆಚ್ಚ	3,21,46.98	3,11,28.98	96.83	11.61
12.	11ರ ಮೊತ್ತದಲ್ಲಿ ಬಡ್ಡಿ ಪಾವತಿ ಯೋಜನೇತರ ವೆಚ್ಚ	52,78.10	45,32.03	85.86	1.69
13.	ಬಂಡವಾಳ ಲೆಕ್ಕ - ಯೋಜನೇತರ ವೆಚ್ಚ	12,04.11	12,42.78	103.21	0.46
<b>14.</b>	<b>ಯೋಜನಾ ವೆಚ್ಚ (15+16)</b>	<b>2,39,88.92</b>	<b>1,98,89.16</b>	<b>82.91</b>	<b>7.42</b>
15.	ರಾಜಸ್ವ ಲೆಕ್ಕ - ಯೋಜನಾ ವೆಚ್ಚ	1,35,65.88	1,05,30.31	77.62	3.93
16.	ಬಂಡವಾಳ ಲೆಕ್ಕ - ಯೋಜನಾ ವೆಚ್ಚ	1,04,23.04	93,58.85	89.79	3.49
<b>17.</b>	<b>ಒಟ್ಟಾರೆ ವೆಚ್ಚ {(10+14) = (18+19)}</b>	<b>5,73,40.01</b>	<b>5,22,60.92</b>	<b>91.14</b>	<b>19.49</b>
18.	ರಾಜಸ್ವ ವೆಚ್ಚ (11+15)	4,57,12.86	4,16,59.29	91.13	15.54
19.	ಬಂಡವಾಳ ವೆಚ್ಚ (13+16)	1,16,27.15 (&)	1,06,01.63 (^)	91.18	3.95
<b>20.</b>	<b>ರಾಜಸ್ವ ಹೆಚ್ಚಳ (4-18)</b>	<b>15,27.45</b>	<b>16,31.38</b>	<b>106.80</b>	<b>0.61</b>
<b>21.</b>	<b>ಏಕೀಕೃತ ಕೊರತೆ {(17) - (4+5+6) = 7}</b>	<b>70,29.73</b>	<b>87,32.46</b>	<b>124.22</b>	<b>3.26</b>

(\* ) 2008-09ನೇ ವರ್ಷದ ರಾಜ್ಯದ ಒಟ್ಟು ಆಂತರಿಕ ಉತ್ಪನ್ನ: ರೂ.26,81,38 ಕೋಟಿ. ಆಕರ: ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ, ಬೆಂಗಳೂರು

(#) (i) 'ಸಾರ್ವಜನಿಕ ಋಣ' (ರೂ.58,46.31 ಕೋಟಿ), (ii) 'ಸಾರ್ವಜನಿಕ ಲೆಕ್ಕ' (ರೂ.11,43.95 ಕೋಟಿ) ಮತ್ತು  
(iii) 'ನಗದು ಶಿಲ್ಕು' (ರೂ.39.47 ಕೋಟಿ) ಇವುಗಳ ನಿವ್ವಳ ಮೊತ್ತವನ್ನು ಒಳಗೊಂಡಿರುತ್ತದೆ.

(\$ ) (i) 'ಸಾರ್ವಜನಿಕ ಋಣ' (ರೂ.68,14.26 ಕೋಟಿ), (ii) 'ಸಾದಿಲ್ಕಾರು ನಿಧಿ' (ರೂ.(-) 2.10 ಕೋಟಿ), (iii) 'ಸಾರ್ವಜನಿಕ ಲೆಕ್ಕ'  
(ರೂ.14,71.94 ಕೋಟಿ) ಮತ್ತು (iv) 'ನಗದು ಶಿಲ್ಕು' (ರೂ.4,48.36 ಕೋಟಿ) ಇವುಗಳ ನಿವ್ವಳ ಮೊತ್ತಗಳನ್ನು ಒಳಗೊಂಡಿರುತ್ತದೆ.

(&) 'ಬಂಡವಾಳ ವೆಚ್ಚ' (ರೂ.1,06,40.06 ಕೋಟಿ) ಮತ್ತು 'ಸಾಲ ಮತ್ತು ಮುಂಗಡಗಳು' (ರೂ.9,87.09 ಕೋಟಿ) ಇವುಗಳ ಅಂದಾಜನ್ನು ಒಳಗೊಂಡಿರುತ್ತದೆ.

(^ ) 'ಬಂಡವಾಳ ವೆಚ್ಚ' (ರೂ.98,70.28 ಕೋಟಿ) ಮತ್ತು 'ಸಾಲ ಮತ್ತು ಮುಂಗಡಗಳು' (ರೂ.7,31.35 ಕೋಟಿ) ಇವುಗಳ ವೆಚ್ಚವನ್ನು ಒಳಗೊಂಡಿರುತ್ತದೆ.



## ಜಮೆಗಳು ಮತ್ತು ಬಟವಾಡೆಗಳು

ಈ ಕೆಳಕಂಡ ಕೋಷ್ಟಕದಲ್ಲಿ 2008-09ನೇ ವರ್ಷದ ಲೆಕ್ಕಗಳ ಸಾರಾಂಶವನ್ನು ನೀಡಲಾಗಿದೆ.

(ಕೋಟಿ ರೂಪಾಯಿಗಳಲ್ಲಿ)

ಒಟ್ಟು ಜಮೆಗಳು	5,22,60.92	ಒಟ್ಟು ಬಟವಾಡೆಗಳು	5,22,60.92
ರಾಜಸ್ವ ಜಮೆಗಳು	4,32,90.67 (82.84)	ರಾಜಸ್ವ ಬಟವಾಡೆಗಳು	4,16,59.29 (79.71)
ಬಂಡವಾಳ ಜಮೆಗಳು <sup>(@)</sup>	89,70.25 (17.16)	ಬಂಡವಾಳ ಬಟವಾಡೆಗಳು <sup>(&amp;)</sup>	1,06,01.63 (20.29)

ಸೂಚನೆ: ಅವರಣದಲ್ಲಿ ತೋರಿಸಲಾಗಿರುವ ಅಂಕಗಳು ಒಟ್ಟು ಜಮೆಗಳ / ಒಟ್ಟು ಬಟವಾಡೆಗಳ ಶೇಕಡ ಭಾಗವಾಗಿರುತ್ತದೆ.

- (@) ಬಂಡವಾಳ ಜಮೆಯು, ಇತರೆ ಬಂಡವಾಳ ಜಮೆಗಳು (ರೂ.1,81.14 ಕೋಟಿ) ಸಾರ್ವಜನಿಕ ಋಣದಡಿಯ - ನಿವ್ವಳ ಜಮೆ (ರೂ.68,14.26 ಕೋಟಿ), ಸಾಲ ಮತ್ತು ಮುಂಗಡಗಳ ಜಮೆ (ರೂ.56.65 ಕೋಟಿ), ಸಾದಿಲ್ವಾರು ನಿಧಿಯಡಿ - ನಿವ್ವಳ ಜಮೆ (ರೂ.(-) 2.10 ಕೋಟಿ), ಸಾರ್ವಜನಿಕ ಲೆಕ್ಕ - ನಿವ್ವಳ ಜಮೆ (ರೂ.14,71.94 ಕೋಟಿ) ಮತ್ತು ನಗದು ಶಿಲ್ಕು (ರೂ.4,48.36 ಕೋಟಿ) - ಇವುಗಳನ್ನು ಒಳಗೊಂಡಿದೆ.
- (&) ಬಂಡವಾಳ ಬಟವಾಡೆಗಳು, ಬಂಡವಾಳ ವೆಚ್ಚ (ರೂ.98,70.28 ಕೋಟಿ) ಮತ್ತು ರಾಜ್ಯ ಸರ್ಕಾರ ನೀಡಿದ ಸಾಲ ಮತ್ತು ಮುಂಗಡ (ರೂ.7,31.35 ಕೋಟಿ) ಗಳನ್ನು ಒಳಗೊಂಡಿದೆ.

## ಜಮೆಗಳು

### ರಾಜಸ್ವ ಜಮೆಗಳು

ಒಟ್ಟು ತೆರಿಗೆ ರಾಜಸ್ವವು ರೂ.3,47,99.43 ಕೋಟಿ ಮತ್ತು ತೆರಿಗೆಯೇತರ ರಾಜಸ್ವವು ರೂ.31,58.99 ಕೋಟಿ ಆಗಿದ್ದು, ರಾಜ್ಯದ ಒಟ್ಟು ಆಂತರಿಕ ಉತ್ಪನ್ನಕ್ಕೆ ಕ್ರಮವಾಗಿ ಶೇಕಡ 12.98 ಮತ್ತು 1.18 ಆಗಿರುತ್ತದೆ.

ರಾಜಸ್ವ ಸಂಗ್ರಹಣೆಯು ಪ್ರಧಾನವಾಗಿ ಕೆಳಗೆ ಸೂಚಿಸಿರುವ ಮೂಲಗಳಿಂದ ಆಗಿರುತ್ತದೆ.

ಲೆಕ್ಕ ಶೀರ್ಷಿಕೆ	ಕೋಟಿ ರೂಪಾಯಿಗಳಲ್ಲಿ
ಮಾರಾಟ, ವ್ಯಾಪಾರ ಮುಂತಾದವುಗಳ ಮೇಲಣ ತೆರಿಗೆಗಳು	1,46,22.73 (5.45)
ರಾಜ್ಯ ಅಬಕಾರಿ	57,49.57 (2.14)
ಸಹಾಯಾನುದಾನಗಳು ಮತ್ತು ವಂತಿಗಳೆಗಳು	53,32.25 (1.99)
ಮುದ್ರಾಂಕ ಮತ್ತು ನೋಂದಣಿ ಶುಲ್ಕ	29,26.72 (1.09)
ನಿಗಮ ತೆರಿಗೆ	23,45.84 (0.88)
ವಾಹನ ತೆರಿಗೆಗಳು	16,81.16 (0.63)
ನಿಗಮ ತೆರಿಗೆಯ ಹೊರತು ವರಮಾನದ ಮೇಲಣ ತೆರಿಗೆಗಳು	14,72.96 (0.55)
ಸೀಮಾ ಶುಲ್ಕ	13,67.55 (0.51)
ಕೇಂದ್ರ ಅಬಕಾರಿ ಶುಲ್ಕ	11,92.65 (0.45)
ಸರಕುಗಳ ಮತ್ತು ಪ್ರಯಾಣಿಕರ ಮೇಲಣ ತೆರಿಗೆ	10,85.02 (0.40)

(ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ಪ್ರತಿಶತಾಂಶವನ್ನು ಅವರಣದಲ್ಲಿ ತೋರಿಸಲಾಗಿದೆ.

2008-09ನೇ ವರ್ಷದ ರಾಜ್ಯದ ಒಟ್ಟು ಆಂತರಿಕ ಉತ್ಪನ್ನ: ರೂ.26,81,38 ಕೋಟಿ.)

ಪ್ರಸಕ್ತ ವರ್ಷದಲ್ಲಿ ನಿವ್ವಳ ತೆರಿಗೆ ಸ್ವೀಕೃತಿಗಳು ಆಯವ್ಯಯದ ಅಂದಾಜಿಗಿಂತಲೂ ರೂ.50,58.80 ಕೋಟಿಯಷ್ಟು ಕಡಿಮೆಯಾಗಿದೆ. ಇದು ಮಾರಾಟ, ವ್ಯಾಪಾರ ಇತ್ಯಾದಿಗಳ ಮೇಲಿನ ತೆರಿಗೆಗಳು (ರೂ.25,38.05 ಕೋಟಿ), ಮುದ್ರಾಂಕ ಮತ್ತು ನೋಂದಣಿ ಶುಲ್ಕ (ರೂ.12,69.12 ಕೋಟಿ), ವಾಹನಗಳ ಮೇಲಿನ ತೆರಿಗೆ (ರೂ.4,17.80 ಕೋಟಿ), ನಿಗಮ ತೆರಿಗೆ (ರೂ.2,71.69 ಕೋಟಿ), ಇತರೆ ತೆರಿಗೆಗಳು ಮತ್ತು ಸರಕು ಮತ್ತು ಸೇವೆಗಳ ಮೇಲಿನ ಸುಂಕ (ರೂ.2,21.58 ಕೋಟಿ), ಸರಕು ಮತ್ತು ಪ್ರಯಾಣಿಕರ ಮೇಲಿನ ತೆರಿಗೆಗಳು (ರೂ.1,74.97 ಕೋಟಿ), ನಿಗಮ ತೆರಿಗೆ ಹೊರತುಪಡಿಸಿ ವರಮಾನದ ಮೇಲಿನ ತೆರಿಗೆ (ರೂ.1,70.70 ಕೋಟಿ), ಸೀಮಾ ಸುಂಕ (ರೂ.1,58.30 ಕೋಟಿ), ಕೇಂದ್ರ ಅಬಕಾರಿ ಸುಂಕ (ರೂ.1,38.15 ಕೋಟಿ), ಸೇವಾ ತೆರಿಗೆ (ರೂ.89.57 ಕೋಟಿ), ವಿದ್ಯುಚ್ಛಕ್ತಿ ಮೇಲಿನ ಸುಂಕದ ಮೇಲಿನ ತೆರಿಗೆ (ರೂ.15.20 ಕೋಟಿ), ಸಂಪತ್ತಿನ ಮೇಲಿನ ತೆರಿಗೆ (ರೂ.0.24 ಕೋಟಿ) ಗಳಲ್ಲಿನ ಕಡಿಮೆ ಸಂಗ್ರಹದಿಂದ ಉಂಟಾಗಿದ್ದು, ಭೂ ಕಂದಾಯ (ರೂ.1,65.17 ಕೋಟಿ), ರಾಜ್ಯ ಅಬಕಾರಿ (ರೂ.1,23.49 ಕೋಟಿ), ವರಮಾನ ವೆಚ್ಚಗಳ ಮೇಲಿನ ಇತರೆ ತೆರಿಗೆಗಳು (ರೂ.1,10.32 ಕೋಟಿ) ಮತ್ತು ಕೃಷಿ ವರಮಾನದ ಮೇಲಿನ ತೆರಿಗೆ (ರೂ.7.59 ಕೋಟಿ), ಗಳಲ್ಲಿನ ಹೆಚ್ಚಳದಿಂದ ಭಾಗಶಃ ಉತ್ತಾರವಾಗಿದೆ.

ಒಟ್ಟು ರಾಜಸ್ವ ಜಮೆಯಲ್ಲಿ ವಿವಿಧ ತೆರಿಗೆಗಳು, ತೆರಿಗೆಯೇತರ ರಾಜಸ್ವ ಮತ್ತು ಸಹಾಯಾನುದಾನಗಳು ಮತ್ತು ಅಂಶದಾನಗಳ ಪಾಲು ಈ ಕೆಳಕಂಡಂತಿದೆ.


ಭಾಗಗಳು	ವಾಸ್ತವಿಕ (ಕೋಟಿ ರೂಪಾಯಿಗಳಲ್ಲಿ)	ಒಟ್ಟು ರಾಜಸ್ವ ಜಮೆಗೆ ಶೇಕಡಾವಾರು
<b>ಅ. ತೆರಿಗೆ ರಾಜಸ್ವ*</b>	<b>3,47,99.43</b>	<b>80.38</b>
ವರಮಾನ ಮತ್ತು ವೆಚ್ಚದ ಮೇಲಣ ತೆರಿಗೆಗಳು	43,66.76	10.08
ಆಸ್ತಿ ಮತ್ತು ಬಂಡವಾಳ ವ್ಯವಹಾರಗಳ ಮೇಲಣ ತೆರಿಗೆಗಳು	31,84.62	7.36
ಸರಕು ಮತ್ತು ಸೇವೆಗಳ ಮೇಲಣ ತೆರಿಗೆ	2,72,48.05	62.94
<b>ಬ. ತೆರಿಗೆಯೇತರ ರಾಜಸ್ವ</b>	<b>31,58.99</b>	<b>7.30</b>
ಬಡ್ಡಿ ಜಮೆಗಳು, ಲಾಭ ಮತ್ತು ಲಾಭಾಂಶಗಳು	3,77.30	0.87
ಸಾಮಾನ್ಯ ಸೇವೆಗಳು	6,75.82	1.56
ಸಾಮಾಜಿಕ ಸೇವೆಗಳು	1,85.71	0.43
ಆರ್ಥಿಕ ಸೇವೆಗಳು	19,20.16	4.44
<b>ಕ. ಸಹಾಯಾನುದಾನಗಳು ಮತ್ತು ಅಂಶದಾನಗಳು</b>	<b>53,32.25</b>	<b>12.32</b>
<b>ಒಟ್ಟು ರಾಜಸ್ವ ಜಮೆಗಳು</b>	<b>4,32,90.67</b>	<b>100.00</b>

(\*) ಕೇಂದ್ರ ಸರ್ಕಾರದಿಂದ ಪಡೆದ ಕೇಂದ್ರ ತೆರಿಗೆಗಳಲ್ಲಿನ ರಾಜ್ಯದ ಪಾಲು ರೂ.71,53.77 ಕೋಟಿಗಳನ್ನು ಒಳಗೊಂಡಿದೆ.

### ಬಂಡವಾಳ ಜಮೆಗಳು

ಸದರಿ ವರ್ಷದಲ್ಲಿ ಒಟ್ಟಾರೆ ಬಂಡವಾಳ ಜಮೆಯು ಆಯವ್ಯಯ ಅಂದಾಜಿಗಿಂತ ರೂ.11,29.45 ಕೋಟಿಗಳಷ್ಟು ಕಡಿಮೆಯಾಗಿದ್ದು, ಇದು ಇತರೆ ಬಂಡವಾಳ ಸ್ವೀಕೃತಿಗಳಲ್ಲಿ ರೂ.28,18.86 ಕೋಟಿಗಳು ಮತ್ತು ಸಾಲ ಮತ್ತು ಮುಂಗಡಗಳ ವಸೂಲಿಯಲ್ಲಿ ರೂ.13.32 ಕೋಟಿಗಳಷ್ಟು ಕಡಿಮೆಯಾಗಿದ್ದು ಸಾಲ ಮತ್ತು ಇತರೆ ಜವಾಬ್ದಾರಿಗಳಲ್ಲಿ ರೂ.17,02.73 ಕೋಟಿಗಳಷ್ಟು ಅಧಿಕವಾಗಿತ್ತು.

### ಜಮೆಗಳು



### ಬಟವಾಡೆಗಳು

#### ರಾಜಸ್ವ ಬಟವಾಡೆಗಳು

ರೂ.4,16,59.29 ಕೋಟಿಗಳ ನಿವ್ವಳ ರಾಜಸ್ವ ಬಟವಾಡೆಯು ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ಶೇಕಡ 15.54 ರಷ್ಟಿತ್ತು. ಇದು, ಆಯವ್ಯಯದ ಅಂದಾಜಿಗಿಂತ ರೂ.40,53.57 ಕೋಟಿ ಕಡಿಮೆ ಆಗಿದ್ದು, ಯೋಜನಾವೆಚ್ಚದಲ್ಲಿ ರೂ.30,35.57 ಕೋಟಿಗಳಷ್ಟು ಮತ್ತು ಯೋಜನೇತರ ವೆಚ್ಚದಲ್ಲಿ ರೂ.10,18.00 ಕೋಟಿಗಳಷ್ಟು ಕಡಿಮೆಯಿಂದ ಉಂಟಾಗಿತ್ತು.

#### ಬಂಡವಾಳ ಬಟವಾಡೆಗಳು

ರೂ.1,06,01.63 ಕೋಟಿಗಳ ಬಂಡವಾಳ ಬಟವಾಡೆಗಳು, ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ಶೇಕಡ 3.95 ರಷ್ಟಿತ್ತು. ಇದು, ಆಯವ್ಯಯದ ಅಂದಾಜಿಗಿಂತ ರೂ.10,25.52 ಕೋಟಿ ಕಡಿಮೆ ಆಗಿದ್ದು, ಯೋಜನಾ ಭಾಗದಲ್ಲಿ ರೂ.10,64.19 ಕೋಟಿಗಳಷ್ಟು ಕಡಿಮೆ ಮತ್ತು ಯೋಜನೇತರ ಭಾಗದಲ್ಲಿ ರೂ.38.67 ಕೋಟಿಗಳ ಹೆಚ್ಚಳದಿಂದ ಉಂಟಾಗಿತ್ತು.

#### ಯೋಜನಾ ಬಟವಾಡೆಗಳು

2008-09ನೇ ಸಾಲಿನಲ್ಲಿ ಯೋಜನಾ ಬಟವಾಡೆಗಳು ರೂ.1,98,89.16 ಕೋಟಿಯಷ್ಟಿದ್ದು, ಇದರಲ್ಲಿ, ರಾಜಸ್ವ ವಿಭಾಗದಲ್ಲಿ ರೂ.1,05,30.31 ಕೋಟಿ ಮತ್ತು ಬಂಡವಾಳ ವಿಭಾಗದಲ್ಲಿ ರೂ.93,58.85 ಕೋಟಿ ಆಗಿದ್ದವು. ಪ್ರಸಕ್ತ ವರ್ಷದಲ್ಲಿ ರಾಜ್ಯ ಯೋಜನೆಗಳ ಬಟವಾಡೆಗಳು ರೂ.1,77,04.47 ಕೋಟಿಗಳು ಮತ್ತು ಕೇಂದ್ರ ಯೋಜನಾ ಬಟವಾಡೆಗಳು ರೂ.21,84.69 ಕೋಟಿಗಳಷ್ಟಿತ್ತು. ಕೇಂದ್ರ ಪ್ರಾಯೋಜಿತ ಯೋಜನೆಗಳಲ್ಲಿನ ರಾಜ್ಯದ ಪಾಲು ಮತ್ತು ಕೇಂದ್ರದ ಪಾಲನ್ನು ಕ್ರಮವಾಗಿ, ರಾಜ್ಯ ಯೋಜನೆ ಮತ್ತು ಕೇಂದ್ರ ಯೋಜನೆ ಕಾರ್ಯಕ್ರಮಗಳಲ್ಲಿ ಸೇರಿಸಲಾಗಿದೆ.

**ಯೋಜನೇತರ ಬಟವಾಡೆಗಳು**


2008-09ನೇ ಸಾಲಿನಲ್ಲಿ ಯೋಜನೇತರ ಬಟವಾಡೆಗಳು ರೂ.3,23,71.76 ಕೋಟಿ ಆಗಿದ್ದು, ಅದರಲ್ಲಿ ರಾಜಸ್ವದಡಿ ರೂ.3,11,28.98 ಕೋಟಿ ಮತ್ತು ಬಂಡವಾಳದಡಿ ರೂ.12,42.78 ಕೋಟಿ ಆಗಿದ್ದವು.

ವೆಚ್ಚದ ವಿಭಾಗೀಯ ಹಂಚಿಕೆ ಮತ್ತು ಒಟ್ಟು ರಾಜಸ್ವ ವೆಚ್ಚಕ್ಕೆ ಅವುಗಳ ಪ್ರತಿಶತ ವೆಚ್ಚವನ್ನು ಈ ಕೆಳಗೆ ಸೂಚಿಸಿದೆ.

**ರಾಜಸ್ವ ವೆಚ್ಚದ ವಿಭಾಗೀಯ ಹಂಚಿಕೆ ಮತ್ತು ಒಟ್ಟು ರಾಜಸ್ವ ವೆಚ್ಚಕ್ಕೆ ಅದರ ಪ್ರತಿಶತ**

ಭಾಗಗಳು	ಮೊತ್ತ ( ಕೋಟಿ ರೂಪಾಯಿಗಳಲ್ಲಿ )	ಒಟ್ಟು ರಾಜಸ್ವ ವೆಚ್ಚಕ್ಕೆ ಪ್ರತಿಶತ
i) ವಿತ್ತೀಯ ಸೇವೆಗಳು	<b>4,44.39</b>	<b>1.07</b>
ವರಮಾನ ಮತ್ತು ವೆಚ್ಚದ ಮೇಲಣ ತೆರಿಗೆ ಸಂಗ್ರಹಣೆ	4.47	0.01
ಆಸ್ತಿ ಮತ್ತು ಬಂಡವಾಳ ವ್ಯವಹಾರಗಳ ಮೇಲಣ ತೆರಿಗೆ ಸಂಗ್ರಹಣೆ	1,79.48	0.43
ಸರಕು ಮತ್ತು ಸೇವೆಗಳ ಮೇಲಣ ತೆರಿಗೆ ಸಂಗ್ರಹಣೆ	2,48.45	0.60
ಇತರ ವಿತ್ತೀಯ ಸೇವೆಗಳು	11.99	0.03
ii) ರಾಜ್ಯದ ಅಂಗಗಳು	<b>4,54.90</b>	<b>1.09</b>
iii) ಬಡ್ಡಿ ಸಂದಾಯ ಮತ್ತು ಋಣ ಸೇವೆ	<b>45,32.03</b>	<b>10.88</b>
iv) ಆಡಳಿತ ಸೇವೆಗಳು	<b>27,05.00</b>	<b>6.49</b>
v) ನಿವೃತ್ತಿ ವೇತನ ಮತ್ತು ವಿವಿಧ ಸಾಮಾನ್ಯ ಸೇವೆಗಳು	<b>41,39.25</b>	<b>9.94</b>
vi) ಸಾಮಾಜಿಕ ಸೇವೆಗಳು	<b>1,58,72.99</b>	<b>38.10</b>
vii) ಆರ್ಥಿಕ ಸೇವೆಗಳು	<b>1,11,36.64</b>	<b>26.73</b>
viii) ಸಹಾಯಾನುದಾನ ಮತ್ತು ಅಂಶದಾನಗಳು	<b>23,74.09</b>	<b>5.70</b>
<b>ಒಟ್ಟು ವೆಚ್ಚ ( ರಾಜಸ್ವ ಲೆಕ್ಕ )</b>	<b>4,16,59.29</b>	<b>100.00</b>

**ಬಟವಾಡೆಗಳು**



## ರಾಜಸ್ವ ವೆಚ್ಚದ ಪ್ರವೃತ್ತಿ

2004-05 ರಿಂದ 2008-09 ರ ಅವಧಿಯಲ್ಲಿನ ಕೆಲವು ಪ್ರಮುಖ ವಿಭಾಗಗಳಲ್ಲಿನ ರಾಜಸ್ವ ವೆಚ್ಚದ ಪ್ರವೃತ್ತಿಯನ್ನು ಈ ಕೆಳಗೆ ಕಾಣಿಸಿದೆ.

### ಆಯ್ಕೆ ವಿಭಾಗಗಳಲ್ಲಿನ ವೆಚ್ಚದ ವಿವರಣೆ

ವಿಭಾಗ	2004-05		2005-06		2006-07		2007-08		2008-09	
	ವಾಸ್ತವಿಕ ವೆಚ್ಚ	ಆ.ಅಂ./ಪ.ಅಂ. ಶತಾಂಶ	ವಾಸ್ತವಿಕ ವೆಚ್ಚ	ಆ.ಅಂ./ಪ.ಅಂ. ಶತಾಂಶ	ವಾಸ್ತವಿಕ ವೆಚ್ಚ	ಆ.ಅಂ./ಪ.ಅಂ. ಶತಾಂಶ	ವಾಸ್ತವಿಕ ವೆಚ್ಚ	ಆ.ಅಂ./ಪ.ಅಂ. ಶತಾಂಶ	ವಾಸ್ತವಿಕ ವೆಚ್ಚ	ಆ.ಅಂ./ಪ.ಅಂ. ಶತಾಂಶ
( ಕೋಟಿ ರೂಪಾಯಿಗಳಲ್ಲಿ )										
<b>ಅ. ಸಾಮಾಜಿಕ ಸೇವೆಗಳು</b>										
ಶಿಕ್ಷಣ, ಕ್ರೀಡೆಗಳು, ಕಲೆ ಮತ್ತು ಸಂಸ್ಕೃತಿ	43,57.91	99.30 96.81	48,37.40	100.02 98.69	57,03.21	103.76 96.52	68,11.21	98.00 100.99	84,92.38	96.90 99.37
ಆರೋಗ್ಯ ಮತ್ತು ಕುಟುಂಬ ಕಲ್ಯಾಣ	10,35.61	97.29 97.16	11,38.50	93.79 97.91	12,06.66	89.56 84.77	14,77.94	89.48 91.91	17,72.70	90.12 91.84
<b>ಬ. ಆರ್ಥಿಕ ಸೇವೆಗಳು</b>										
ಕೃಷಿ ಮತ್ತು ಸಂಬಂಧಪಟ್ಟ ಚಟುವಟಿಕೆಗಳು	20,64.91	111.48 96.96	28,66.65	114.37 112.25	31,40.84	110.80 110.01	45,18.05	121.02 96.80	33,38.42	77.29 93.80
ಗ್ರಾಮೀಣ ಅಭಿವೃದ್ಧಿ	6,96.86	101.23 95.16	7,76.00	87.13 87.22	9,06.80	93.03 92.43	9,59.40	84.03 90.01	9,41.43	73.60 98.59
ನೀರಾವರಿ ಮತ್ತು ಪ್ರವಾಹ ನಿಯಂತ್ರಣ	2,13.91	98.55 99.20	2,15.82	107.00 106.07	2,94.42	133.75 105.69	2,78.53	105.52 89.00	2,62.23	88.74 89.96
ಇಂಧನ	18,96.71 <sup>^</sup>	118.30 <sup>^</sup> 119.05 <sup>^</sup>	18,36.93	102.79 101.88	24,02.01	98.08 97.62	23,07.76	105.96 116.42	19,52.07	80.07 103.39
ಸಾರಿಗೆ	6,17.60	136.91 107.58	7,56.10	125.33 88.04	15,63.98	144.57 102.08	13,25.53	91.16 89.17	14,61.72	99.72 124.48
ಸಾಮಾನ್ಯ ಆರ್ಥಿಕ ಸೇವೆಗಳು	6,49.68	201.41 201.24	9,50.91	216.64 201.07	14,01.49	352.27 327.53	10,37.90	119.43 118.56	24,71.37	209.96 217.78

ಸೂಚನೆ: i) ಆ.ಅಂ. - ಆಯವ್ಯಯ ಅಂದಾಜು; ಪ.ಅಂ. - ಪರಿಷ್ಕೃತ ಆಯವ್ಯಯ ಅಂದಾಜು.

ಸೂಚನೆ: ii) ಓರೆ ಮುದ್ರಣದಲ್ಲಿ ಸೂಚಿಸಿರುವ ಅಂಕಗಳು ಪರಿಷ್ಕೃತ ಅಂದಾಜಿನ ಶತಾಂಶ ಭಾಗವಾಗಿರುತ್ತದೆ.

(<sup>^</sup>) ವಿದ್ಯುಚ್ಛಕ್ತಿ ಸಹಾಯಧನಕ್ಕೆ ಸಂಬಂಧಿಸಿದಂತೆ ಪುಸ್ತಕ ಹೊಂದಾಣಿಕೆಯಲ್ಲಿನ ತಿದ್ದುಪಡಿಯಿಂದಾಗಿ 2004-05 ನೇ ಸಾಲಿನ 'ಲೆಕ್ಕಪತ್ರ - ಒಂದು ವಿಹಂಗಮ ನೋಟ'ದಲ್ಲಿ ತೋರಿಸಿರುವ ಅಂಕಗಳಲ್ಲಿ ವ್ಯತ್ಯಾಸವಿದೆ.

## ಋಣ ಮತ್ತು ದಾಯಿತ್ವಗಳು

2008-09ನೇ ಸಾಲಿನ ಅಂತ್ಯಕ್ಕೆ ಬಾಕಿ ಉಳಿದ ಸಾರ್ವಜನಿಕ ಋಣದ ಮೊತ್ತ ರೂ.4,96,87.67 ಕೋಟಿ ಆಗಿದ್ದು, ಇದು, ಆಂತರಿಕ ಋಣ ರೂ.3,99,95.86 ಕೋಟಿ ಮತ್ತು ಕೇಂದ್ರ ಸರ್ಕಾರದಿಂದ ಪಡೆದ ಸಾಲ ಮತ್ತು ಮುಂಗಡಗಳು ರೂ.96,91.81 ಕೋಟಿಗಳನ್ನು ಒಳಗೊಂಡಿದೆ. ಸಾರ್ವಜನಿಕ ಲೆಕ್ಕದಡಿ ಅಡಕವಾಗಿರುವ ಇತರೆ ದಾಯಿತ್ವಗಳು\* ರೂ.2,18,62.51 ಕೋಟಿಗಳು ಆಗಿರುತ್ತವೆ.

ಸಣ್ಣ ಉಳಿತಾಯ ಸಂಗ್ರಹಣೆ, ಭವಿಷ್ಯ ನಿಧಿ ಮತ್ತು ಠೇವಣಿಗಳು ಮುಂತಾದ ಠೇವಣಿಗಳಿಗೆ ರಾಜ್ಯ ಸರ್ಕಾರವು ಸರಾಫ ಮತ್ತು ಟ್ರಸ್ಟಿಯಂತೆ ಕಾರ್ಯ ನಿರ್ವಹಿಸುತ್ತದೆ. ರಾಜ್ಯ ಸರ್ಕಾರದ ಅಂತಹ ದಾಯಿತ್ವವು\* 2007-08ನೇ ಸಾಲಿಗೆ ಹೋಲಿಸಿದಲ್ಲಿ, 2008-09ನೇ ಸಾಲಿನಲ್ಲಿ ರೂ.11,76.24 ಕೋಟಿಯಷ್ಟು ಏರಿದೆ.

(\* ಸಣ್ಣ ಉಳಿತಾಯ, ಭವಿಷ್ಯ ನಿಧಿಗಳು, ವಿಮಾ ಮತ್ತು ನಿವೃತ್ತಿ ವೇತನ ನಿಧಿಗಳು, ಮೀಸಲು ನಿಧಿಗಳು ಮತ್ತು ಠೇವಣಿಗಳನ್ನು ಒಳಗೊಂಡಿದೆ.

ರೂ.4,16,59.29 ಕೋಟಿಗಳ ರಾಜಸ್ವ ವೆಚ್ಚದ ಶೇಕಡ 10.88 ರಷ್ಟು, ಅಂದರೆ, ಒಟ್ಟು ರೂ.45,32.03 ಕೋಟಿಗಳ ಮೊತ್ತವು, ಋಣ ಮತ್ತು ಇತರೆ ದಾಯಿತ್ವಗಳ/ಹೊಣೆಗಾರಿಕೆಗಳ ಮೇಲಿನ ಬಡ್ಡಿ ಸಂದಾಯಕ್ಕಾಗಿ ವ್ಯಯವಾಗಿದೆ. ಸಾರ್ವಜನಿಕ ಋಣದ ಮೇಲಿನ ಬಡ್ಡಿ ಪಾವತಿಯು ರೂ.37,95.92 ಕೋಟಿ (ಆಂತರಿಕ ಋಣದ ಮೇಲೆ ರೂ.30,38.23 ಕೋಟಿ ಮತ್ತು ಕೇಂದ್ರದಿಂದ ಪಡೆದ ಸಾಲಗಳು ಮತ್ತು ಮುಂಗಡಗಳ ಮೇಲೆ ರೂ.7,57.69 ಕೋಟಿ) ಮತ್ತು ಇತರೇ ದಾಯಿತ್ವಗಳ\* ಮೇಲಿನ ಬಡ್ಡಿ ಪಾವತಿ ರೂ.7,36.11 ಕೋಟಿ ಆಗಿದ್ದಿತು. 2008-09ನೇ ಸಾಲಿನಲ್ಲಿ ಬಡ್ಡಿ ಪಾವತಿಯು 2007-08 ಕ್ಕೆ ಹೋಲಿಸಿದಂತೆ ರೂ.26.25 ಕೋಟಿಯಷ್ಟು ಹೆಚ್ಚಾಗಿತ್ತು.

2008-09ನೇ ಸಾಲಿನಲ್ಲಿ ರೂ.79,95.99 ಕೋಟಿಯಷ್ಟು ಆಂತರಿಕ ಋಣ ಪಡೆಯಲಾಗಿತ್ತು. ಆಂತರಿಕ ಋಣದ ತೀರುವಳಿ ರೂ.13,16.46 ಕೋಟಿಯಿತ್ತು ಮತ್ತು ಆಂತರಿಕ ಋಣದ ಮೇಲಣ ಬಡ್ಡಿ ಪಾವತಿಯು ರೂ.30,38.23 ಕೋಟಿಗಳಷ್ಟಿತ್ತು.

### ಬಂಡವಾಳ ಹೂಡಿಕೆಗಳು ಮತ್ತು ಪ್ರತಿಫಲಗಳು

2008-09 ರ ಅಂತ್ಯಕ್ಕೆ ಶಾಸನಬದ್ಧನಿಗಮಗಳು, ಸರ್ಕಾರಿ ಕಂಪನಿಗಳು, ಕೂಡುಬಂಡವಾಳ ಕಂಪನಿಗಳು, ಸಹಕಾರಿ ಬ್ಯಾಂಕುಗಳು ಮತ್ತು ಸಂಘಗಳು ಮುಂತಾದವುಗಳಲ್ಲಿ, ರಾಜ್ಯ ಸರ್ಕಾರವು ಹೂಡಿದ ಬಂಡವಾಳದ ಒಟ್ಟು ಮೊತ್ತ ರೂ.2,66,72.11 ಕೋಟಿಗಳಷ್ಟಿತ್ತು. ಸದರಿ ವರ್ಷದಲ್ಲಿ ಈ ಹೂಡಿಕೆಗಳ ಮೇಲೆ ಪಡೆದ ಪ್ರತಿಫಲ/ಬಡ್ಡಿ ರೂ.40.19 ಕೋಟಿಯಷ್ಟಿತ್ತು (ಹೂಡಿಕೆಯ ಶೇಕಡಾ 0.15). 2008-09ನೇ ಸಾಲಿನಲ್ಲಿ ಬಂಡವಾಳ ಹೂಡಿಕೆಗಳಲ್ಲಿ ರೂ.43,92.76 ಕೋಟಿಯಷ್ಟು ಏರಿಕೆಯಾಗಿತ್ತು. ಹೂಡಿಕೆಗಳ ಮೇಲೆ ಪಡೆದ ಪ್ರತಿಫಲ/ಬಡ್ಡಿಯು 2007-08ಕ್ಕೆ ಹೋಲಿಸಿದಂತೆ ರೂ.16.77 ಕೋಟಿಯಷ್ಟು ಅಧಿಕವಾಗಿತ್ತು.

### ರಾಜ್ಯ ಸರ್ಕಾರ ನೀಡಿರುವ ಸಾಲಗಳು ಮತ್ತು ಮುಂಗಡಗಳು

2008-09ನೇ ಸಾಲಿನ ಅಂತ್ಯಕ್ಕೆ ರಾಜ್ಯ ಸರ್ಕಾರ ನೀಡಿದ ಸಾಲಗಳು ಮತ್ತು ಮುಂಗಡಗಳು ರೂ.76,20.19 ಕೋಟಿ ಆಗಿದ್ದವು. ಮಾರ್ಚ್ 2009ರ ಅಂತ್ಯಕ್ಕೆ ಒಟ್ಟು ಅಸಲು ರೂ.6,28.80 ಕೋಟಿ ಮತ್ತು ಸಾಲದ ಮೇಲಿನ ಬಡ್ಡಿ ರೂ.9,50.58 ಕೋಟಿ ವಸೂಲಿ ಬಾಕಿ<sup>#</sup> ಇದ್ದವು.

2008-09ರ ವರ್ಷಾಂತ್ಯಕ್ಕೆ ಸರ್ಕಾರದ ನಿಗಮಗಳು/ ಕಂಪನಿಗಳು, ಸರ್ಕಾರೇತರ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳು ಇತ್ಯಾದಿಗಳಿಗೆ ನೀಡಿದ ಸಾಲಗಳು ರೂ.68,75.74 ಕೋಟಿ<sup>§</sup> ಆಗಿದ್ದಿತು.

### ಸ್ಥಳೀಯ ಸಂಸ್ಥೆಗಳು ಮತ್ತು ಇತರರಿಗೆ ಆರ್ಥಿಕ ನೆರವು

2008-09ನೇ ಸಾಲಿನಲ್ಲಿ ಸ್ಥಳೀಯ ಸಂಸ್ಥೆಗಳು, ಇತ್ಯಾದಿಗಳಿಗೆ ನೀಡಿದ ಆರ್ಥಿಕ ನೆರವು ರೂ.1,65,23.76 ಕೋಟಿಗಳಷ್ಟಿತ್ತು. 2004-05ನೇ ಸಾಲಿನಲ್ಲಿ ರೂ.78,96.94 ಕೋಟಿ ಇದ್ದ ನೆರವು, 2008-09ನೇ ಸಾಲಿನಲ್ಲಿ ರೂ.1,65,23.76 ಕೋಟಿಗಳಾಗಿ; ಈ ಐದು ವರ್ಷಗಳಲ್ಲಿ, ಶೇಕಡ 109.24 ರಷ್ಟು ಏರಿಕೆ ಆಗಿರುವುದನ್ನು ಸೂಚಿಸುತ್ತದೆ. ಒಟ್ಟು ಅನುದಾನದ ಪ್ರಧಾನ ಭಾಗ (ಶೇಕಡ 65.37)ವನ್ನು 2004-05 ರಿಂದ 2008-09ರ ಐದು ವರ್ಷಗಳಲ್ಲಿ ಜಿಲ್ಲಾ ಪಂಚಾಯಿತಿ ಸಂಸ್ಥೆಗಳು ಬಳಸಿಕೊಂಡಿವೆ.

(\*) ಸಣ್ಣ ಉಳಿತಾಯ, ಭವಿಷ್ಯ ನಿಧಿಗಳು, ವಿಮಾ ಮತ್ತು ನಿವೃತ್ತಿ ವೇತನ ನಿಧಿಗಳು, ಮೀಸಲು ನಿಧಿಗಳು ಮತ್ತು ಶೇವಣಿಗಳನ್ನು ಒಳಗೊಂಡಿರುತ್ತದೆ.

(#) ಇಲಾಖಾಧಿಕಾರಿಗಳು ಲೆಕ್ಕದ ವಿವರಗಳನ್ನು ಸಂಕಲನೆ ಮಾಡುವಂತಹ ಸಾಲಗಳ ಮತ್ತು ಸಾಲದ ಬಾಕಿಗಳ ಮೊತ್ತ ಇಲ್ಲಿ ಸೇರಿಲ್ಲ.

(§) ಸಹಕಾರಿ ಸಂಸ್ಥೆಗಳ ಮತ್ತು ವ್ಯಕ್ತಿಪರ ಸಾಲಗಳ ಮತ್ತು ಮುಂಗಡಗಳನ್ನು ಹೊರತುಪಡಿಸಿ ಒಟ್ಟು ಮೊತ್ತವನ್ನು ಸೂಚಿಸುತ್ತದೆ.

## ಧನವಿನಿಯೋಗ ಲೆಕ್ಕ

ಕರ್ನಾಟಕ ಸರ್ಕಾರದ 2008-09ನೆ ಸಾಲಿನ ಧನವಿನಿಯೋಗ ಲೆಕ್ಕವು ವರ್ಷಾಂತ್ಯ ಮಾರ್ಚ್ 31, 2009ರವರೆಗೆ ಮಾಡಿರುವ ವೆಚ್ಚದ ಲೆಕ್ಕವನ್ನು, ಭಾರತ ಸಂವಿಧಾನದ ಅನುಚ್ಛೇದ 204 ಮತ್ತು 205 ರೀತ್ಯಾ ವಿನಿಯೋಗ ಮಸೂದೆಯ ಅನುಬಂಧದಲ್ಲಿ ಸೂಚಿತವಾದ ಮತ್ತು ವಿಧಾನಮಂಡಲ/ಲೋಕಸಭೆಯಿಂದ ಅನುಮೋದಿಸಲ್ಪಟ್ಟ ಮೊತ್ತಕ್ಕೆ ಹೋಲಿಸಿ, ವಿಶದಪಡಿಸುತ್ತದೆ.

ಧನವಿನಿಯೋಗ ಲೆಕ್ಕಗಳು ರಾಜಸ್ವ ವೆಚ್ಚ ರೂ.4,20,67.22 ಕೋಟಿ, ಬಂಡವಾಳ ವೆಚ್ಚ ರೂ.1,03,63.85 ಕೋಟಿ, ಋಣ ಮರುಪಾವತಿ ರೂ.17,77.90 ಕೋಟಿ ಮತ್ತು ರಾಜ್ಯ ಸರ್ಕಾರ ನೀಡಿದ ಸಾಲ ಮತ್ತು ಮುಂಗಡಗಳು ರೂ.7,31.34 ಕೋಟಿ ಸೇರಿದಂತೆ 2008-09ನೇ ಸಾಲಿನಲ್ಲಿನ ವಾಸ್ತವಿಕ ವೆಚ್ಚವು ರೂ.5,49,40.31 ಕೋಟಿಗಳು ಎಂದು ತೋರಿಸುತ್ತದೆ. ರಾಜ್ಯ ವಿಧಾನಮಂಡಲವು ಹಂಚಿಕೆ ಮಾಡಿದ ಅನುದಾನಗಳಿಗೆ ಸಂಬಂಧಿಸಿದಂತೆ ರಾಜಸ್ವ / ಬಂಡವಾಳ / ಸಾರ್ವಜನಿಕ ಋಣ / ಸಾಲ ಮತ್ತು ಮುಂಗಡಗಳ ಬಾಬುಗಳಲ್ಲಿ, ಉಳಿತಾಯ/ಹೆಚ್ಚಳಗಳು ಉಂಟಾಗಿವೆ.

( ಕೋಟಿ ರೂಪಾಯಿಗಳಲ್ಲಿ )

ಕ್ರ. ಸಂ.	ವೆಚ್ಚದ ಸ್ವರೂಪ	ಮೂಲ ಅನುದಾನ	ಪೂರಕ ಅನುದಾನ	ಜುಮ್ಮಾ	ವಾಸ್ತವಿಕ ವೆಚ್ಚ	ಉಳಿತಾಯ (-) ಹೆಚ್ಚಳ (+)	ಪುನರ್ ವಿನಿಯೋಗ #
1	ರಾಜಸ್ವ ಪುರಸ್ಕೃತ ಪ್ರಭೃತ	4,09,40.66	34,95.81	4,44,36.47	3,74,36.02	(-) 70,00.45	(-) 7,48.45
		53,66.16	21.59	53,87.75	46,31.20	(-) 7,56.55	(-) 1.29
2	ಬಂಡವಾಳ ಪುರಸ್ಕೃತ	1,18,22.58	21,86.72	1,40,09.30	1,03,63.85	(-) 36,45.45	(-) 2,20.90
3	ಸಾರ್ವಜನಿಕ ಋಣ ಪ್ರಭೃತ	31,57.17	...	31,57.17	17,77.90	(-) 13,79.27	(-) 3,28.92
4	ಸಾಲ ಮತ್ತು ಮುಂಗಡಗಳು ಪುರಸ್ಕೃತ	10,07.09	5,37.51	15,44.60	7,31.34	(-) 8,13.26	(-) 1,12.22
	ಜುಮ್ಮಾ ಪುರಸ್ಕೃತ ಪ್ರಭೃತ	5,37,70.33	62,20.04	5,99,90.37	4,85,31.21	(-) 1,14,59.16	(-) 10,81.57
		85,23.33	21.59	85,44.92	64,09.10	(-) 21,35.82	(-) 3,30.21

(#) ಪುನರ್ವಿನಿಯೋಗ ಹಾಗೂ ಅಧ್ಯರ್ಪಣೆಯ ನಿವ್ವಳ.

ಸತತವಾಗಿ ಉಳಿತಾಯ ಕಂಡುಬರುತ್ತಿರುವ ಅನುದಾನ/ ವಿನಿಯೋಗಗಳನ್ನು ಕೆಳಗೆ ನೀಡಲಾಗಿದೆ:

ವರ್ಷ	ಅನುದಾನ ಸಂಖ್ಯೆ ಮತ್ತು ಶೀರ್ಷಿಕೆ	ಒಟ್ಟು ಹಂಚಿಕೆ (ಕೋಟಿ ರೂಪಾಯಿಗಳಲ್ಲಿ)	ಒಟ್ಟು ಅನುದಾನದಲ್ಲಿ ಉಳಿತಾಯದ ಪ್ರತಿಶತ
------	------------------------------	----------------------------------	-----------------------------------

### ರಾಜಸ್ವ - ಪುರಸ್ಕೃತ

2004-05	01 ಕೃಷಿ ಮತ್ತು ತೋಟಗಾರಿಕೆ	8,96.15	12.19
2005-06		10,63.96	38.54
2006-07		12,59.30	30.88
2007-08		16,48.54	24.79
2008-09		21,45.90	38.66

2004-05	02 ಪಶು ಸಂಗೋಪನೆ ಮತ್ತು ಮೀನುಗಾರಿಕೆ	1,88.32	4.43
2005-06		2,39.50	8.33
2006-07		3,58.28	22.73
2007-08		4,60.43	30.83
2008-09		6,39.24	24.92

ಲೆಕ್ಕ ಪತ್ರ - ಒಂದು ವಿಹಂಗಮ ನೋಟ 2008-09 - ಕರ್ನಾಟಕ

ವರ್ಷ	ಅನುದಾನ ಸಂಖ್ಯೆ ಮತ್ತು ಶೀರ್ಷಿಕೆ	ಒಟ್ಟು ಹಂಚಿಕೆ (ಕೋಟಿ ರೂಪಾಯಿಗಳಲ್ಲಿ)	ಒಟ್ಟು ಅನುದಾನದಲ್ಲಿ ಉಳಿತಾಯದ ಪ್ರತಿಶತ
<b>ರಾಜಸ್ವ - ಪುರಸ್ಕೃತ</b>			
2004-05	03 ಆರ್ಥಿಕ	55,17.31	24.30
2005-06		56,20.61	26.55
2006-07		63,71.00	36.06
2007-08		42,07.57	5.43
2008-09		71,10.36	12.02
2004-05	04 ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ	1,97.45	17.05
2005-06		1,57.85	14.74
2006-07		2,36.68	29.28
2007-08		2,89.65	21.38
2008-09		4,18.85	12.36
2004-05	05 ಒಳಾಡಳಿತ ಮತ್ತು ಸಾರಿಗೆ	11,68.46	4.44
2005-06		12,72.42	1.72
2006-07		17,28.80	11.46
2007-08		18,26.36	5.35
2008-09		20,95.39	8.20
2004-05	07 ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತಿ ರಾಜ್	12,12.96	9.20
2005-06		11,12.59	14.17
2006-07		13,48.81	5.02
2007-08		16,85.39	22.83
2008-09		18,47.40	19.66
2004-05	08 ಅರಣ್ಯ, ಜೀವಿ ಶಾಸ್ತ್ರ ಮತ್ತು ಪರಿಸರ	3,16.83	23.55
2005-06		3,10.62	15.33
2006-07		4,01.30	15.92
2007-08		4,52.45	14.98
2008-09		5,20.10	11.95
2004-05	09 ಸಹಕಾರ	2,96.21	18.16
2005-06		10,47.74	1.61
2006-07		9,72.33	2.38
2007-08		19,90.44	1.61
2008-09		5,49.99	34.10
2004-05	10 ಸಮಾಜ ಕಲ್ಯಾಣ	6,01.85	11.12
2005-06		7,33.48	7.90
2006-07		9,90.97	6.59
2007-08		13,35.91	7.65
2008-09		15,29.49	13.77
2004-05	11 ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ	3,85.07	14.32
2005-06		4,14.46	5.32
2006-07		8,44.18	24.17
2007-08		8,94.63	15.94
2008-09		10,64.21	8.20



ವರ್ಷ	ಅನುದಾನ ಸಂಖ್ಯೆ ಮತ್ತು ಶೀರ್ಷಿಕೆ	ಒಟ್ಟು ಹಂಚಿಕೆ (ಕೋಟಿ ರೂಪಾಯಿಗಳಲ್ಲಿ)	ಒಟ್ಟು ಅನುದಾನದಲ್ಲಿ ಉಳಿತಾಯದ ಪ್ರತಿಶತ
<b>ರಾಜಸ್ವ - ಪುರಸ್ಕೃತ</b>			
2004-05	12 ವಾರ್ತಾ, ಪ್ರವಾಸೋದ್ಯಮ ಮತ್ತು ಯುವಜನ ಸೇವೆಗಳು	1,05.44	2.06
2005-06		81.48	6.30
2006-07		1,40.37	15.48
2007-08		1,64.82	20.77
2008-09		2,13.07	17.04
2004-05	13 ಆಹಾರ ಮತ್ತು ನಾಗರಿಕ ಸರಬರಾಜು	6,31.73	1.07
2005-06		7,65.11	0.33
2006-07		7,85.53	0.50
2007-08		6,99.05	1.00
2008-09		7,82.75	1.20
2004-05	15 ಮಾಹಿತಿ ತಂತ್ರಜ್ಞಾನ	10.86	27.72
2005-06		30.87	1.77
2006-07		15.64	10.00
2007-08		15.34	3.91
2008-09		28.74	4.64
2004-05	16 ವಸತಿ	1,06.17	3.83
2005-06		2,69.70	3.76
2006-07		2,75.69	2.96
2007-08		3,16.91	3.86
2008-09		6,24.12	7.09
2004-05	17 ಶಿಕ್ಷಣ	46,49.80	5.48
2005-06		49,21.75	1.67
2006-07		58,34.11	3.35
2007-08		70,73.14	4.49
2008-09		87,96.24	4.27
2004-05	19 ನಗರಾಭಿವೃದ್ಧಿ	10,73.76	11.61
2005-06		16,03.69	16.13
2006-07		35,07.35	31.14
2007-08		41,92.00	28.51
2008-09		47,25.20	34.04
2004-05	20 ಲೋಕೋಪಯೋಗಿ	10,32.02	31.69
2005-06		12,56.46	21.87
2006-07		17,67.11	23.66
2007-08		15,55.42	22.13
2008-09		16,57.28	18.95
2004-05	21 ಜಲಸಂಪನ್ಮೂಲ	2,41.49	3.96
2005-06		2,25.59	3.89
2006-07		3,08.39	3.70
2007-08		3,35.21	14.52
2008-09		3,24.75	17.56

ಲೆಕ್ಕ ಪತ್ರ - ಒಂದು ವಿಹಂಗಮ ನೋಟ 2008-09 - ಕರ್ನಾಟಕ

ವರ್ಷ	ಅನುದಾನ ಸಂಖ್ಯೆ ಮತ್ತು ಶೀರ್ಷಿಕೆ	ಒಟ್ಟು ಹಂಚಿಕೆ (ಕೋಟಿ ರೂಪಾಯಿಗಳಲ್ಲಿ)	ಒಟ್ಟು ಅನುದಾನದಲ್ಲಿ ಉಳಿತಾಯದ ಪ್ರತಿಶತ
<b>ರಾಜಸ್ವ - ಪುರಸ್ಕೃತ</b>			
2004-05	22 ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು	10,98.17	9.70
2005-06		12,95.36	15.52
2006-07		13,87.20	16.44
2007-08		16,63.58	14.65
2008-09		18,90.96	9.87
2004-05	23 ಕಾರ್ಮಿಕ	1,21.89	7.98
2005-06		1,15.92	6.67
2006-07		1,55.68	10.03
2007-08		2,28.19	12.83
2008-09		3,20.91	22.98
2004-05	25 ಕನ್ನಡ ಮತ್ತು ಸಂಸ್ಕೃತಿ	34.05	24.09
2005-06		46.53	12.42
2006-07		1,18.42	14.01
2007-08		1,53.68	25.32
2008-09		1,80.45	27.15
2004-05	26 ಯೋಜನೆ, ಸಾಂಖ್ಯಿಕ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ	1,16.58	17.97
2005-06		3,55.03	25.02
2006-07		5,22.45	13.31
2007-08		6,02.89	29.65
2008-09		5,13.49	45.81
2004-05	27 ಕಾನೂನು	1,69.10	14.62
2005-06		1,68.92	7.78
2006-07		1,92.68	8.37
2007-08		2,34.37	6.68
2008-09		2,68.84	8.61
2004-05	28 ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ	36.76	11.73
2005-06		51.53	22.50
2006-07		57.45	23.59
2007-08		60.98	30.20
2008-09		66.05	34.66
<b>ಬಂಡವಾಳ - ಪುರಸ್ಕೃತ</b>			
2004-05	01 ಕೃಷಿ ಮತ್ತು ತೋಟಗಾರಿಕೆ	1,00.30	99.90
2005-06		38.51	47.98
2006-07		8.95	54.34
2007-08		30.90	20.48
2008-09		37.65	80.41
2004-05	02 ಪಶು ಸಂಗೋಪನೆ ಮತ್ತು ಮೀನುಗಾರಿಕೆ	8.89	11.00
2005-06		16.35	65.06
2006-07		31.52	33.93
2007-08		60.15	17.21
2008-09		81.84	64.17

ವರ್ಷ	ಅನುದಾನ ಸಂಖ್ಯೆ ಮತ್ತು ಶೀರ್ಷಿಕೆ	ಒಟ್ಟು ಹಂಚಿಕೆ (ಕೋಟಿ ರೂಪಾಯಿಗಳಲ್ಲಿ)	ಒಟ್ಟು ಅನುದಾನದಲ್ಲಿ ಉಳಿತಾಯದ ಪ್ರತಿಶತ
<b>ಬಂಡವಾಳ - ಪುರಸ್ಕೃತ</b>			
2004-05	03 ಆರ್ಥಿಕ	15.82	57.32
2005-06		96.07	97.61
2006-07		27.09	93.05
2007-08		31.22	97.89
2008-09		2,35.47	3.68
2004-05	06 ಮೂಲಭೂತ ಸೌಕರ್ಯ	1,37.70	29.40
2005-06		2,27.74	9.14
2006-07		3,86.54	32.43
2007-08		4,21.93	14.46
2008-09		4,95.89	25.54
2004-05	07 ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತಿ ರಾಜ್	3,10.83	27.84
2005-06		7,86.88	13.03
2006-07		11,31.88	34.30
2007-08		17,12.15	34.82
2008-09		18,85.53	20.35
2004-05	09 ಸಹಕಾರ	16.25	17.96
2005-06		18.14	11.97
2006-07		34.50	47.80
2007-08		31.77	40.82
2008-09		29.32	8.39
2004-05	10 ಸಮಾಜ ಕಲ್ಯಾಣ	87.34	36.70
2005-06		1,29.10	48.59
2006-07		1,85.03	11.15
2007-08		2,22.61	9.60
2008-09		2,96.24	23.10
2004-05	11 ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ	6.86	20.55
2005-06		13.96	76.55
2006-07		11.10	76.70
2007-08		22.70	15.56
2008-09		64.00	25.04
2004-05	12 ವಾರ್ತಾ, ಪ್ರವಾಸೋದ್ಯಮ ಮತ್ತು ಯುವಜನ ಸೇವೆಗಳು	0.85	22.11
2005-06		20.40	24.01
2006-07		4.06	1.48
2007-08		1,06.72	46.05
2008-09		1,14.08	36.38
2004-05	16 ವಸತಿ	1,54.00	8.78
2005-06		3,37.82	23.32
2006-07		3,15.35	25.44
2007-08		4,78.00	5.52
2008-09		3,81.18	36.79

ವರ್ಷ	ಅನುದಾನ ಸಂಖ್ಯೆ ಮತ್ತು ಶೀರ್ಷಿಕೆ	ಒಟ್ಟು ಹಂಚಿಕೆ (ಕೋಟಿ ರೂಪಾಯಿಗಳಲ್ಲಿ)	ಒಟ್ಟು ಅನುದಾನದಲ್ಲಿ ಉಳಿತಾಯದ ಪ್ರತಿಶತ
<b>ಬಂಡವಾಳ - ಪುರಸ್ಕೃತ</b>			
2004-05	18 ವಾಣಿಜ್ಯ ಮತ್ತು ಕೈಗಾರಿಕೆ	2,14.80	23.77
2005-06		1,66.45	31.14
2006-07		1,50.00	43.86
2007-08		2,88.06	16.87
2008-09		1,25.53	54.26
2004-05	19 ನಗರಾಭಿವೃದ್ಧಿ	3,77.94	26.47
2005-06		3,61.42	32.62
2006-07		4,51.89	16.10
2007-08		7,26.38	21.38
2008-09		11,26.78	46.94
2004-05	20 ಲೋಕೋಪಯೋಗಿ	11,55.91	9.48
2005-06		13,27.22	8.17
2006-07		22,73.94	10.23
2007-08		19,60.97	11.10
2008-09		33,85.64	31.28
2004-05	21 ಜಲ ಸಂಪನ್ಮೂಲ	30,59.78	1.50
2005-06		36,45.34	8.01
2006-07		48,60.70	15.27
2007-08		46,11.87	25.34
2008-09		44,83.32	33.67
2004-05	22 ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು	43.61	80.40
2005-06		88.01	85.61
2006-07		2,29.83	36.19
2007-08		4,25.28	15.78
2008-09		4,57.93	26.21
2004-05	24 ಇಂಧನ	1,53.61	3.80
2005-06		85.90	20.68
2006-07		4,51.52	4.66
2007-08		4,88.49	10.24
2008-09		14,96.00	3.97

### ಲೆಕ್ಕಗಳ ಹೊಂದಾಣಿಕೆ

ಲೆಕ್ಕಗಳ ನಿಖರತೆ ಮತ್ತು ವಿಶ್ವಾಸನೀಯತೆಗಳು ಇತರ ಅಂಶಗಳೊಂದಿಗೆ ಇಲಾಖಾ ಅಂಕಿಗಳನ್ನು ಲೆಕ್ಕಪತ್ರಗಳ ಅಂಕಿಗಳೊಂದಿಗೆ ಸರಿಯಾದ ಸಮಯಕ್ಕೆ ಹೊಂದಾಣಿಕೆ ಮಾಡುವುದರ ಮೇಲೆ ಅವಲಂಬಿತವಾಗಿದೆ.

ಖಜಾನೆಗಳು ನೇರನಿಯಂತ್ರಿತ ಗಣಕೀಕರಣವಾದುದರ ಫಲವಾಗಿ ಮತ್ತು ಖಜಾನೆಗಳು ಸಂಕಲಿತ ಲೆಕ್ಕಗಳನ್ನು ಸಲ್ಲಿಸುವುದರಿಂದ, ರಾಜ್ಯಸರ್ಕಾರವು ಲೆಕ್ಕಗಳ ಹೊಂದಾಣಿಕೆಗೆ ಪರಿಷ್ಕೃತ ವಿಧಾನವನ್ನು ಜಾರಿಗೊಳಿಸಿದೆ. ಚಾಲ್ತಿಯಲ್ಲಿರುವ ಸರ್ಕಾರಿ ಆದೇಶದಂತೆ ಖಜಾನೆಯಿಂದ ಹಣಪಡೆದು ಒಟ್ಟು ಮಾಡುವ ಎಲ್ಲ ಅಧಿಕಾರಿಗಳು ತಮ್ಮ ವೆಚ್ಚ/ಸಂದಾಯಗಳ ಅಂಕಿಗಳನ್ನು ಖಜಾನೆಯಲ್ಲಿ ಲೆಕ್ಕ ಮಾಡಿದ ಅಂಕಿಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕು. ಮಹಾಲೇಖಪಾಲರಿಗೆ (ಲೆಕ್ಕ ಮತ್ತು ಹಕ್ಕುದಾರಿ) ಲೆಕ್ಕಗಳನ್ನು ಸಲ್ಲಿಸಿದ ನಂತರ ತಿದ್ದುಪಡಿಗಳಿದ್ದಲ್ಲಿ ಅವುಗಳನ್ನು ಜಿಲ್ಲಾ ನಿಯಂತ್ರಣಾಧಿಕಾರಿಗಳು/ಮುಖ್ಯನಿಯಂತ್ರಣಾಧಿಕಾರಿಗಳಿಗೆ ಕಳುಹಿಸಬೇಕು. ಆನಂತರ ಮುಖ್ಯನಿಯಂತ್ರಣಾಧಿಕಾರಿಗಳು

ತಮ್ಮ ಅಂಕಿಗಳನ್ನು ಮಹಾಲೇಖಪಾಲಕರ ಅಂಕಿಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕು. 2008-09ನೇ ಸಾಲಿನಲ್ಲಿ ಜಮೆಗಳ ಹೊಂದಾಣಿಕೆ ಮಾಡಬೇಕಾದ 71 ಮುಖ್ಯ ನಿಯಂತ್ರಣಾಧಿಕಾರಿಗಳಲ್ಲಿ 41 ಮುಖ್ಯ ನಿಯಂತ್ರಣಾಧಿಕಾರಿಗಳು ಪೂರ್ಣವಾಗಿ ಲೆಕ್ಕ ಹೊಂದಾಣಿಕೆ ಮಾಡಿದ್ದು, 12 ಮುಖ್ಯ ನಿಯಂತ್ರಣಾಧಿಕಾರಿಗಳು ಭಾಗಶಃ ಹೊಂದಾಣಿಕೆ ಮಾಡಿದ್ದು ಉಳಿದ 18 ಮುಖ್ಯ ನಿಯಂತ್ರಣಾಧಿಕಾರಿಗಳು ಲೆಕ್ಕ ಹೊಂದಾಣಿಕೆ ಮಾಡಿರಲಿಲ್ಲ. ವೆಚ್ಚ ಶೀರ್ಷಿಕೆಗಳಿಗೆ ಸಂಬಂಧಿಸಿದಂತೆ 212 ಮುಖ್ಯ ನಿಯಂತ್ರಣಾಧಿಕಾರಿಗಳಲ್ಲಿ 167 ಮುಖ್ಯ ನಿಯಂತ್ರಣಾಧಿಕಾರಿಗಳು ಪೂರ್ಣವಾಗಿ ಹೊಂದಾಣಿಕೆ ಮಾಡಿದ್ದರೆ, 15 ಮುಖ್ಯ ನಿಯಂತ್ರಣಾಧಿಕಾರಿಗಳು ಭಾಗಶಃ ಮಾಡಿದ್ದು 30 ಮುಖ್ಯ ನಿಯಂತ್ರಣಾಧಿಕಾರಿಗಳು ಲೆಕ್ಕ ಹೊಂದಾಣಿಕೆ ಮಾಡಿಯೇ ಇರಲಿಲ್ಲ. ಹೀಗೆ ಶೇಕಡ 83 ರಷ್ಟು ಮುಖ್ಯ ನಿಯಂತ್ರಣಾಧಿಕಾರಿಗಳು ಲೆಕ್ಕ ಹೊಂದಾಣಿಕೆ ಮಾಡಿದ್ದಾರೆ.

ಆದರೆ ವೆಚ್ಚ ಮೊತ್ತದ ಹೊಂದಾಣಿಕೆಯಾಗಿರುವುದು ರೂ.2,58,29.84 ಕೋಟಿಗಳಷ್ಟಿದ್ದು (ರಾಜಸ್ವ ಮತ್ತು ಬಂಡವಾಳ ವೆಚ್ಚ ಸೇರಿ) ಒಟ್ಟು ವೆಚ್ಚ ರೂ.5,15,29.57 ಕೋಟಿಗಳ ಶೇಕಡ 50 ರಷ್ಟಿತ್ತು. ಹೊಂದಾಣಿಕೆಯಾಗದೆ ಉಳಿದಿರುವ ಪ್ರಮುಖ ಮೊತ್ತಗಳ ಲೆಕ್ಕ ಶೀರ್ಷಿಕೆಗಳು 2202- ಸಾಮಾನ್ಯ ಶಿಕ್ಷಣ, 2071 - ವಿಶ್ರಾಂತಿ ವೇತನ ಮತ್ತು ಇತರ ನಿವೃತ್ತಿ ಸೌಲಭ್ಯಗಳು, 2801 - ಇಂಧನ, 2515 - ಇತರ ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮಗಳು, 4701 - ದೊಡ್ಡ ಮತ್ತು ಮಧ್ಯಮ ನೀರಾವರಿಯ ಮೇಲಿನ ಬಂಡವಾಳ ವೆಚ್ಚ ಮುಂತಾದವುಗಳು. ಸ್ವೀಕೃತಿಗಳಿಗೆ ಸಂಬಂಧಿಸಿದಂತೆ ಹೊಂದಾಣಿಕೆಯಾದ ಮೊತ್ತವು ರೂ.4,23,99.42 ಕೋಟಿಗಳಾಗಿದ್ದು ಒಟ್ಟು ಸ್ವೀಕೃತಿಗಳ (ರಾಜಸ್ವ ಮತ್ತು ಬಂಡವಾಳ) ಶೇಕಡ 97 ರಷ್ಟಿದೆ.

ಸಾಲಗಳು ಮತ್ತು ಮುಂಗಡಗಳಿಗೆ ಸಂಬಂಧಿಸಿದಂತೆ ಯಾವುದೇ ಮುಖ್ಯ ನಿಯಂತ್ರಣಾಧಿಕಾರಿಗಳು ಲೆಕ್ಕ ಹೊಂದಾಣಿಕೆ ಮಾಡಿರಲಿಲ್ಲ.

### ಖಜಾನೆಗಳಿಂದ ಲೆಕ್ಕಪತ್ರಗಳ ಮಂಡನೆ

ರಾಜ್ಯದಲ್ಲಿ ಒಟ್ಟು 32 ಜಿಲ್ಲಾಖಜಾನೆಗಳಿವೆ. 2008-09ನೇ ಸಾಲಿನಲ್ಲಿ ಈ ಖಜಾನೆಗಳಿಂದ ಸ್ವೀಕರಿಸಲ್ಪಟ್ಟು, ಗಣನೆಗೆ ತೆಗೆದುಕೊಂಡ ಒಟ್ಟು ಲೆಕ್ಕಗಳು 384. ಖಜಾನೆಗಳಿಂದ ಮಾಸಿಕ ಲೆಕ್ಕಗಳನ್ನು ಸಲ್ಲಿಸುವಲ್ಲಿ 259 ಸಂದರ್ಭಗಳಲ್ಲಿ 15 ದಿನಗಳವರೆಗಿನ ವಿಳಂಬ, 21 ಸಂದರ್ಭಗಳಲ್ಲಿ 15 ದಿನಗಳಿಗಿಂತ ಮೇಲ್ಪಟ್ಟು ಮತ್ತು 1 ತಿಂಗಳಿಗೆ ಕಡಿಮೆ ವಿಳಂಬ ಹಾಗೂ 6 ಸಂದರ್ಭಗಳಲ್ಲಿ 1 ತಿಂಗಳಿಗೆ ಮೇಲ್ಪಟ್ಟು ವಿಳಂಬವಾಗಿತ್ತು. ಖಜಾನೆಗಳು ಲೆಕ್ಕಗಳನ್ನು ಸಲ್ಲಿಸುವಲ್ಲಿ ವಿಳಂಬವಾದರೆ, ಮಹಾಲೇಖಪಾಲರಿಂದ ಸರ್ಕಾರಕ್ಕೆ ಮಾಸಿಕ ಲೆಕ್ಕಗಳನ್ನು ಸಲ್ಲಿಸುವಲ್ಲಿ ವಿಳಂಬವಾಗುತ್ತದೆ.

ಲೆಕ್ಕದ ತಿಂಗಳು	ಒಟ್ಟಾರೆ ಮಾಸಿಕ ಲೆಕ್ಕಗಳ ಸಂಖ್ಯೆ	ವಿಳಂಬವಾಗಿ ಬಂದ ಮಾಸಿಕ ಲೆಕ್ಕಗಳ ಸಂಖ್ಯೆ	ಹದಿನೈದು ದಿನಗಳವರೆಗಿನ ಕಡಿಮೆ ವಿಳಂಬ	ಹದಿನೈದು ದಿನಗಳಿಗಿಂತ ಮೇಲ್ಪಟ್ಟು ಮತ್ತು 1 ತಿಂಗಳಿಗೆ ಕಡಿಮೆ ವಿಳಂಬ	1 ತಿಂಗಳಿಗೆ ಮೇಲ್ಪಟ್ಟು ವಿಳಂಬ
ಏಪ್ರಿಲ್ 2008	32	29	23	3	3
ಮೇ 2008	32	25	21	3	1
ಜೂನ್ 2008	32	24	20	3	1
ಜುಲೈ 2008	32	26	23	3	...
ಆಗಸ್ಟ್ 2008	32	22	22	...	...
ಸೆಪ್ಟೆಂಬರ್ 2008	32	24	22	1	1
ಅಕ್ಟೋಬರ್ 2008	32	27	25	2	...
ನವೆಂಬರ್ 2008	32	23	21	2	...
ಡಿಸೆಂಬರ್ 2008	32	23	22	1	...
ಜನವರಿ 2009	32	22	21	1	...
ಫೆಬ್ರವರಿ 2009	32	23	21	2	...
ಮಾರ್ಚ್ 2009	32	18	18	...	...
ಒಟ್ಟು	384	286	259	21	6

ಲೆಕ್ಕಗಳ ಸ್ವೀಕೃತಿಯಲ್ಲಿನ ಖಜಾನೆವಾರು ವಿಳಂಬವನ್ನು ಈ ಕೆಳಗೆ ವಿವರಿಸಲಾಗಿದೆ.

ಖಜಾನೆಯ/ಖಜಾನೆಗಳ ಹೆಸರು	ಮಾಸಿಕ ಲೆಕ್ಕಗಳ ಸಂಖ್ಯೆ		ವಿಳಂಬ		
	ಒಟ್ಟು	ವಿಳಂಬವಾಗಿ ಬಂದದ್ದು	ಹದಿನೈದು ದಿನಗಳವರೆಗೆ	ಹದಿನೈದು ದಿನಗಳಿಗಿಂತ ಮೇಲ್ಪಟ್ಟ ಮತ್ತು 1 ತಿಂಗಳಿಗೆ ಕಡಿಮೆ	1 ತಿಂಗಳಿಗೆ ಮೇಲ್ಪಟ್ಟ
ಚಿಕ್ಕಬಳ್ಳಾಪುರ	12	12	8	1	3
ರಾಮನಗರ	12	12	10	1	1
ಕೊಡಗು	12	12	11	...	1
ಪಿಂಚಣಿ ವಿತರಣೆ ಖಜಾನೆ	12	11	10	...	1
ಬೆಂಗಳೂರು (ನಗರ)	12	12	4	8	...
ಬೆಂಗಳೂರು (ಗ್ರಾಮೀಣ)	12	12	9	3	...
ರಾಜ್ಯ ಹುಜೂರ್ ಖಜಾನೆ	12	7	5	2	...
ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ ಮತ್ತು ಬಾಗಲಕೋಟೆ	12	12	11	1	...
ಮೈಸೂರು ಮತ್ತು ಗದಗ	12	10	9	1	...
ಶಿವಮೊಗ್ಗ, ಮಂಡ್ಯ, ಹಾಸನ, ರಾಯಚೂರು, ಗುಲ್ಬರ್ಗ, ಧಾರವಾಡ ಮತ್ತು ಬೆಳಗಾವಿ	12	12	12	...	...
ಉತ್ತರ ಕನ್ನಡ	12	11	11	...	...
ತುಮಕೂರು ಮತ್ತು ಚಾಮರಾಜನಗರ	12	10	10	..	...
ಬಿಜಾಪುರ	12	7	7	...	...
ಚಿತ್ರದುರ್ಗ	12	5	5	...	...
ಹುಬ್ಬಳ್ಳಿ	12	4	4	...	...
ಕೋಲಾರ ಮತ್ತು ದಾವಣಗೆರೆ	12	3	3	...	...
ಹಾವೇರಿ	12	2	2	...	...
ಬೀದರ್	12	1	1	...	...
ಬೆಳ್ಳಾರಿ ಮತ್ತು ಕೊಪ್ಪಳ	12	...	...	...	...

**ಅಧ್ಯಾಯ - III**

**ಸರ್ಕಾರದ ರಾಜಸ್ವ ಮತ್ತು ವೆಚ್ಚದ ಪ್ರವೃತ್ತಿ**

2004-05 ರಿಂದ 2008-09ನೇ ಸಾಲಿನ ಅವಧಿಯಲ್ಲಿನ ಸರ್ಕಾರದ ರಾಜಸ್ವ ಜಮೆಗಳು ಮತ್ತು ರಾಜಸ್ವ ವೆಚ್ಚಗಳ ಪ್ರವೃತ್ತಿಗಳನ್ನು ಈ ಕೆಳಗೆ ನೀಡಲಾಗಿದೆ.

**ರಾಜಸ್ವ ಜಮೆಗಳು**

(ಕೋಟಿ ರೂಪಾಯಿಗಳಲ್ಲಿ)

ವರ್ಷ	ತೆರಿಗೆ ರಾಜಸ್ವ	ತೆರಿಗೆಯೇತರ ರಾಜಸ್ವ	ಸಹಾಯಾನುದಾನ ಮತ್ತು ಅಂಶದಾನಗಳು	ಒಟ್ಟಾರೆ ರಾಜಸ್ವ ಜಮೆಗಳು	ರಾಜ್ಯದ ಒಟ್ಟು ಆಂತರಿಕ ಉತ್ಪನ್ನ *	ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ಮೇಲೆ ಒಟ್ಟಾರೆ ರಾಜಸ್ವ ಜಮೆಗಳ ಶೇಕಡಾವಾರು
2004-05	1,99,50.76 ^	44,72.34 ^	21,46.56	2,65,69.66 ^	15,62,54	17.00
2005-06	2,28,44.97	38,74.71	36,32.37	3,03,52.05	18,62,09	16.30
2006-07	2,86,75.36	40,98.41	48,13.17	3,75,86.94	20,09,22	18.71
2007-08	3,27,65.99	33,57.66	50,27.49	4,11,51.14	23,38,02	17.60
2008-09	3,47,99.43	31,58.99	53,32.25	4,32,90.67	26,81,38	16.14

**ರಾಜಸ್ವ ವೆಚ್ಚ**

(ಕೋಟಿ ರೂಪಾಯಿಗಳಲ್ಲಿ)

ವರ್ಷ	ರಾಜಸ್ವ ವೆಚ್ಚ (ವಾಸ್ತವಿಕ)	ಒಟ್ಟು ವೆಚ್ಚ #	ರಾಜ್ಯದ ಒಟ್ಟು ಆಂತರಿಕ ಉತ್ಪನ್ನ *	ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇಕಡಾವಾರು ಹೆಚ್ಚಳ			ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ಮೇಲೆ ರಾಜ್ಯ ಸರ್ಕಾರದ ಒಟ್ಟಾರೆ ವೆಚ್ಚದ ಶೇಕಡಾವಾರು
				ರಾಜಸ್ವ ವೆಚ್ಚ	ಒಟ್ಟು ವೆಚ್ಚ	ರಾಜ್ಯದ ಒಟ್ಟು ಆಂತರಿಕ ಉತ್ಪನ್ನ	
2004-05	2,49,31.85 ^	3,57,09.15 ^	15,62,54	17.13	3.06	19.29	22.85
2005-06	2,80,40.89	3,49,73.28	18,62,09	12.47	(-) 2.06	19.17	18.78
2006-07	3,34,35.43	4,40,84.60	20,09,22	19.24	26.05	7.90	21.94
2007-08	3,73,74.77	4,81,09.22	23,38,02	11.78	9.13	16.36	20.58
2008-09	4,16,59.29	5,40,38.82	26,81,38	11.46	12.33	14.69	20.15

2004-05ನೇ ಸಾಲಿಗೆ ಹೋಲಿಸಿದರೆ 2008-09ನೇ ವರ್ಷದಲ್ಲಿ ಸರ್ಕಾರದ ಖರ್ಚು ಒಟ್ಟಾರೆ ರೂ.1,83,29.67 ಕೋಟಿಯಷ್ಟು ಹೆಚ್ಚಾಗಿದೆ.

(\*) ಆಕರ: ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ, ಬೆಂಗಳೂರು

(#) ಭಾಗ I - ಸಂಚಿತ ನಿಧಿಯಲ್ಲಿ ಲೆಕ್ಕ ಮಾಡಿರುವ ಒಟ್ಟು ವೆಚ್ಚ (ಸರ್ಕಾರದ ಒಟ್ಟು ವೆಚ್ಚ).

(^ ) ವಿದ್ಯುಚ್ಛಕ್ತಿ ಸಹಾಯಧನಕ್ಕೆ ಸಂಬಂಧಿಸಿದಂತೆ ಪುಸ್ತಕ ಹೊಂದಾಣಿಕೆಯಲ್ಲಿನ ತಿದ್ದುಪಡಿಯಿಂದಾಗಿ 2004-05 ನೇ ಸಾಲಿನ 'ಲೆಕ್ಕಪತ್ರ - ಒಂದು ವಿಹಂಗಮ ನೋಟ'ದಲ್ಲಿ ತೋರಿಸಿರುವ ಅಂಕಿಗಳಲ್ಲಿ ವ್ಯತ್ಯಾಸವಿದೆ.

ರಾಜಸ್ವ ವೆಚ್ಚದಲ್ಲಿನ ಏರಿಕೆಯ ಪ್ರವೃತ್ತಿ ಈ ಕೆಳಗಿನ ಕೋಷ್ಟಕದಲ್ಲಿ ಸೂಚಿಸಿರುವ ಪ್ರಮುಖ ಕ್ಷೇತ್ರಗಳಲ್ಲಾಗಿದೆ.

(ಕೋಟಿ ರೂಪಾಯಿಗಳಲ್ಲಿ)

ವೆಚ್ಚವಾಗಿರುವ ಕ್ಷೇತ್ರ	2004-05	2005-06	2006-07	2007-08	2008-09	ಹಿಂದಿನ ವರ್ಷಕ್ಕೆ ಹೋಲಿಸಿದಲ್ಲಿ 2008-09 ವರ್ಷದಲ್ಲಿ ಆಗಿರುವ ಶೇಕಡಾವಾರು ಹೆಚ್ಚಳ (+) / ಕೊರತೆ (-)
ಬಡ್ಡಿ ಸಂದಾಯ ಮತ್ತು ಋಣ ಸೇವೆ	37,94.05	37,64.82	42,36.40	45,05.78	45,32.03	(+) 0.58
ನಿವೃತ್ತಿ ವೇತನ ಮತ್ತು ವಿವಿಧ ಸಾಮಾನ್ಯ ಸೇವೆಗಳು	38,94.66	38,94.76	36,10.56	32,71.98	41,39.25	(+) 26.51
ಆಡಳಿತ ಸೇವೆಗಳು	15,47.91	17,32.40	19,29.31	23,15.67	27,05.01	(+) 16.81
ಕೃಷಿ ಮತ್ತು ಸಂಬಂಧಪಟ್ಟ ಚಟುವಟಿಕೆಗಳು	20,64.91	28,66.65	31,40.84	45,18.05	33,38.42	(-) 26.11
ಗ್ರಾಮೀಣ ಅಭಿವೃದ್ಧಿ	6,96.86	7,76.00	9,06.80	9,59.40	9,41.43	(-) 1.87
ಇಂಧನ	18,96.71 ^	18,36.93	24,02.01	23,07.76	19,52.07	(-) 15.41
ವಿಜ್ಞಾನ, ತಂತ್ರಜ್ಞಾನ ಮತ್ತು ಪರಿಸರ	8.86	15.78	16.33	27.47	22.00	(-) 19.91

### ಸರ್ಕಾರದ ಲೆಕ್ಕ

ಆಯಾ ವರ್ಷದ ಒಟ್ಟು ವೆಚ್ಚಕ್ಕೂ (ರಾಜಸ್ವ ಮತ್ತು ಬಂಡವಾಳ ವೆಚ್ಚಗಳೆರಡೂ ಸೇರಿ) ವರ್ಷದ ಒಟ್ಟು ಆದಾಯಕ್ಕೂ (ರಾಜಸ್ವ ಮತ್ತು ಋಣೇತರ ಬಂಡವಾಳ ಆದಾಯಗಳು) ಇರುವ ಹೆಚ್ಚಳ / ಕೊರತೆಯ ವ್ಯತ್ಯಾಸವನ್ನು - 'ಸರ್ಕಾರದ ಲೆಕ್ಕ' ಎಂದು ಕರೆಯಲಾಗುವ ಪ್ರತ್ಯೇಕ ಖಾತೆಗೆ ವರ್ಗಾಯಿಸಲಾಗುವುದು. ಜೊತೆಗೆ, ಹಿಂದಿನ ವರ್ಷದ ಲೆಕ್ಕಗಳ ಹೊಂದಾಣಿಕೆ ಮತ್ತು ಇತರ ಸರ್ಕಾರಿ ಲೆಕ್ಕಗಳ ನಿವ್ವಳ ಪರಿಣಾಮದ ಅಂಶಗಳನ್ನೂ ಈ ಖಾತೆಗೆ ವರ್ಗಾಯಿಸಲಾಗುವುದು. ಹೀಗೆ 'ಸರ್ಕಾರಿ ಲೆಕ್ಕ' ಎಂಬ ಈ ಖಾತೆಯಲ್ಲಿ ವರ್ಷಾನುವರ್ಷ ಸರ್ಕಾರದ ವ್ಯವಹಾರಗಳಿಂದಂಟಾದ ಆರ್ಥಿಕ ಹೆಚ್ಚಳ/ ಕೊರತೆಗಳ ಸಂಚಿತ ಪರಿಣಾಮವು ಲಭ್ಯವಾಗುತ್ತದೆ. ಕಳೆದ ಐದು ವರ್ಷಗಳ 'ಸರ್ಕಾರಿ ಲೆಕ್ಕ'ದ ವಿವರಗಳನ್ನು ಕೆಳಗೆ ನೀಡಲಾಗಿದೆ.

(ಕೋಟಿ ರೂಪಾಯಿಗಳಲ್ಲಿ)

ವರ್ಷ	ರಾಜಸ್ವ ಶೀರ್ಷಿಕೆ			ಬಂಡವಾಳ ಶೀರ್ಷಿಕೆ			ಇತರೆ ಶೀರ್ಷಿಕೆ (#) ಕೊರತೆ (-)/ ಹೆಚ್ಚಳ (+)	ಸದರಿ ಸಾಲಿನ ಕೊರತೆ	ಸಂಚಿತ ಕೊರತೆ (-)/ ಹೆಚ್ಚಳ (+) ವರ್ಷಾಂತಕ್ಕೆ
	ಜಮೆ	ಬಟವಾಡೆ	ಕೊರತೆ (-)/ ಹೆಚ್ಚಳ (+)	ಜಮೆ	ಬಟವಾಡೆ	ಕೊರತೆ (-)/ ಹೆಚ್ಚಳ (+)			
2004-05	2,65,69.66 ^	2,49,31.85 ^	(+) 16,37.81 ^	...	46,73.68	(-) 46,73.68	(+) 74.18	29,61.69 ^	(-) 4,01,26.21 ^
2005-06	3,03,52.05	2,80,40.89	(+) 23,11.16	...	58,21.93	(-) 58,21.93	(+) 73.97	34,36.80	(-) 4,35,63.01
2006-07	3,75,86.94	3,34,35.43	(+) 41,51.51	...	85,42.57	(-) 85,42.57	(+) 47.08	43,43.98	(-) 4,79,06.99
2007-08	4,11,51.14	3,73,74.77	(+) 37,76.37	2,45.78	86,48.94	(-) 84,03.16	(+) 1,00.07	45,26.72	(-) 5,24,33.71
2008-09	4,32,90.67	4,16,59.29	(+) 16,31.38	1,81.14	98,70.28	(-) 96,89.14	(+) 66.39	79,91.37	(-) 6,04,25.09

(#) ಇತರೆ ಸರ್ಕಾರಿ ಲೆಕ್ಕ.

(^ ) ವಿದ್ಯುಚ್ಛಕ್ತಿ ಸಹಾಯಧನಕ್ಕೆ ಸಂಬಂಧಿಸಿದಂತೆ ಪುಸ್ತಕ ಹೊಂದಾಣಿಕೆಯಲ್ಲಿನ ತಿದ್ದುಪಡಿಯಿಂದಾಗಿ 2004-05 ನೇ ಸಾಲಿನ 'ಲೆಕ್ಕಪತ್ರ - ಒಂದು ವಿಹಂಗಮ ನೋಟ'ದಲ್ಲಿ ತೋರಿಸಿರುವ ಅಂಕಿಗಳಲ್ಲಿ ವ್ಯತ್ಯಾಸವಿದೆ.



## ದಾಯಿತ್ವಗಳು

2004-05ರಲ್ಲಿ ರೂ.4,69,39.97 ಕೋಟಿ ಇದ್ದ ಸರ್ಕಾರದ ದಾಯಿತ್ವವು, 2008-09ರಲ್ಲಿ ರೂ.7,15,50.18 ಕೋಟಿಯಾಗಿ, ರೂ.2,46,10.21 ಕೋಟಿಯಷ್ಟು ಏರಿಕೆಯಾಗಿದೆ. ಸರ್ಕಾರದ ಆಂತರಿಕ ಸಾಲಗಳು, ಕೇಂದ್ರ ಸರ್ಕಾರದಿಂದ ಪಡೆದ ಸಾಲಗಳು ಮತ್ತು ಮುಂಗಡಗಳೂ ಸೇರಿದಂತೆ ಸಾರ್ವಜನಿಕ ಋಣಗಳು 2004-05ರಲ್ಲಿ ರೂ.3,51,96.24 ಕೋಟಿಗಳಷ್ಟಿದ್ದು, ಪ್ರಸಕ್ತ ವರ್ಷಾಂತ್ಯಕ್ಕೆ ರೂ.4,96,87.67 ಕೋಟಿಗಳಾಗಿದ್ದು, ರೂ.1,44,91.43 ಕೋಟಿಯಷ್ಟು ಏರಿಕೆಯಾಗಿದೆ. ಭಾರತ ಸಂವಿಧಾನದ ಅನುಚ್ಛೇದ 293(1)ರಡಿ ಪ್ರದತ್ತವಾದ ಅಧಿಕಾರದ ಮೇರೆಗೆ ವಿಧಾನಮಂಡಲವು ಕಾಲಕಾಲಕ್ಕೆ ನಿಗದಿಪಡಿಸಿದ ಮಿತಿಗೆ ಮೀರದಂತೆ ರಾಜ್ಯ ಸರ್ಕಾರವು ತನ್ನ ಸಂಚಿತ ನಿಧಿಯ ಆಧಾರದ ಮೇಲೆ ಸಾಲವನ್ನು ಪಡೆಯಬಹುದಾಗಿದೆ.

ಕಳೆದ ಐದು ವರ್ಷಗಳಲ್ಲಿ ರಾಜ್ಯ ಸರ್ಕಾರದ ಸಾರ್ವಜನಿಕ ಋಣ ಮತ್ತು ಒಟ್ಟು ದಾಯಿತ್ವಗಳ ವಿವರಗಳನ್ನು ಈ ಕೆಳಗೆ ನೀಡಲಾಗಿದೆ:

(ಕೋಟಿ ರೂಪಾಯಿಗಳಲ್ಲಿ)

ವರ್ಷ	ಆಂತರಿಕ ಋಣ	ಕೇಂದ್ರ ಸರ್ಕಾರದಿಂದ ಪಡೆದ ಸಾಲಗಳು ಮತ್ತು ಮುಂಗಡಗಳು	ಒಟ್ಟು ಸಾರ್ವಜನಿಕ ಋಣ	ಸಣ್ಣ ಉಳಿತಾಯಗಳು (#)	ಭವಿಷ್ಯ ನಿಧಿಗಳು	ಇತರ ದಾಯಿತ್ವಗಳು (*)	ಒಟ್ಟು ದಾಯಿತ್ವಗಳು (@)	ರಾಜ್ಯದ ಒಟ್ಟು ಆಂತರಿಕ ಉತ್ಪನ್ನ	ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ಮೇಲೆ ದಾಯಿತ್ವದ ಶೇಕಡಾವಾರು
2004-05	2,61,65.18	90,31.06	3,51,96.24	31,91.24	32,78.44	52,74.05	4,69,39.97	15,62,54	30.04
2005-06	3,07,66.71	92,82.22	4,00,48.93	35,00.28	36,25.27	50,61.58	5,22,36.06	18,62,09	28.05
2006-07	3,26,45.86	91,99.64	4,18,45.50	38,10.15	39,74.78	80,51.75	5,76,82.18	20,09,22	28.71
2007-08	3,33,16.33	95,57.08	4,28,73.41	41,53.66	43,79.65	87,35.75	6,01,42.47	23,38,02	25.72
2008-09	3,99,95.86	96,91.81	4,96,87.67	46,90.82	50,18.73	1,21,52.96	7,15,50.18	26,81,38	26.68

(#) ಉಳಿತಾಯ ಠೇವಣಿಗಳು / ಪ್ರಮಾಣ ಪತ್ರಗಳು, ನ್ಯಾಸ ಮತ್ತು ದತ್ತಿಗಳು ಮತ್ತು ವಿಮಾ ಮತ್ತು ನಿವೃತ್ತಿ ವೇತನ ನಿಧಿಗಳನ್ನು ಒಳಗೊಂಡಿದೆ.

(\*) ಮೀಸಲು ನಿಧಿಗಳು ಮತ್ತು ಠೇವಣಿಗಳನ್ನು ಒಳಗೊಂಡಿದೆ.

(@) ಸಾರ್ವಜನಿಕ ಋಣ, ಸಣ್ಣ ಉಳಿತಾಯ, ಭವಿಷ್ಯ ನಿಧಿಗಳು ಮತ್ತು ಇತರ ದಾಯಿತ್ವಗಳನ್ನು ಒಳಗೊಂಡಿದೆ.

## ರಾಜ್ಯ ಭವಿಷ್ಯ ನಿಧಿ

ಕಳೆದ ಐದು ವರ್ಷಗಳಲ್ಲಿ ರಾಜ್ಯ ಭವಿಷ್ಯ ನಿಧಿಯ ವಹಿವಾಟಿನ ವಿವರಗಳನ್ನು ಈ ಕೆಳಗಿನ ಕೋಷ್ಟಕದಲ್ಲಿ ಕಾಣಿಸಿದೆ.

(ಕೋಟಿ ರೂಪಾಯಿಗಳಲ್ಲಿ)

ವರ್ಷ	ಆರಂಭ ಶಿಲ್ಕು	ಜಮೆಗಳು <sup>(i)</sup>	ಪಾವತಿಗಳು	ಸದರಿ ಸಾಲಿನ ನಿವ್ವಳ ಸಂಗ್ರಹ	ಮುಕ್ತಾಯ ಶಿಲ್ಕು	ಭವಿಷ್ಯ ನಿಧಿ ಶಿಲ್ಕಿನ ಮೇಲಿನ ಬಡ್ಡಿ
2004-05	29,74.34	8,10.36	5,06.26	3,04.10	32,78.44	2,39.29
2005-06	32,78.44	8,53.62	5,06.79	3,46.83	36,25.27	2,62.75
2006-07	36,25.27	9,16.41	5,66.90	3,49.51	39,74.78	2,91.16
2007-08	39,74.78	10,32.05	6,27.19	4,04.86	43,79.64	3,14.87
2008-09	43,79.64	12,14.28	5,75.19	6,39.09	50,18.73	3,56.48

(i) ಕೊನೆಯ ಅಂಕಣದಲ್ಲಿ ಸೂಚಿಸಿರುವ ಭವಿಷ್ಯ ನಿಧಿ ಮೇಲಿನ ಬಡ್ಡಿಯನ್ನು ಒಳಗೊಂಡಿದೆ.

## ಖಾತರಿಗಳು

ಶಾಸನಬದ್ಧ ನಿಗಮಗಳು, ಸರ್ಕಾರಿ ಕಂಪನಿಗಳು, ನಿಗಮಗಳು, ಸಹಕಾರಿ ಸಂಘಗಳು ಮುಂತಾದವುಗಳು ಪಡೆದ ಸಾಲಗಳು ಮತ್ತು ಬಂಡವಾಳ ಮತ್ತು ಅವುಗಳ ಮೇಲಿನ ಬಡ್ಡಿ ಸಂದಾಯಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ನೀಡಿದ ಖಾತರಿ ಈ ಕೆಳಕಂಡಂತೆ ಇರುತ್ತದೆ.

(ಕೋಟಿ ರೂಪಾಯಿಗಳಲ್ಲಿ)

ವರ್ಷಾಂತರದಲ್ಲಿ	ಖಾತರಿ ಮೊತ್ತ (ಅಸಲು ಮಾತ್ರ)	ಬಾಕಿ ಉಳಿದಿರುವ ಮೊತ್ತ	
		ಅಸಲು	ಬಡ್ಡಿ
2004-05	1,99,09.51	1,12,93.11	2,80.89
2005-06	2,01,07.33	88,75.89	1,08.04
2006-07	1,97,92.93	97,28.54	1,50.94
2007-08	2,31,08.87	1,03,90.27	3,96.13
2008-09	1,87,32.42	81,77.69	5,15.28

## ಅರ್ಥೋಪಾಯ ಮುಂಗಡಗಳು

ಭಾರತೀಯ ರಿಸರ್ವ್ ಬ್ಯಾಂಕಿನೊಂದಿಗಿನ ಒಪ್ಪಂದದಂತೆ ಸರ್ಕಾರದ ನಗದು ಶಿಲ್ಕು ನಿಗದಿತ ಕನಿಷ್ಠ ಮಿತಿಗಿಂತ ಕಡಿಮೆಯಾದ ಸಂದರ್ಭಗಳಲ್ಲಿ, ರಾಜ್ಯ ಸರ್ಕಾರವು ತನ್ನ ವಹಿವಾಟುಗಳ ನಿರ್ವಹಣೆ ಹಾಗೂ ಆರ್ಥಿಕ ಪರಿಸ್ಥಿತಿಯ ಸ್ಥಿರತೆಗೆ ಭಾರತೀಯ ರಿಸರ್ವ್ ಬ್ಯಾಂಕಿನಿಂದ ಅರ್ಥೋಪಾಯ ಮುಂಗಡಗಳನ್ನು, ನಂತರ ಓವರ್ ಡ್ರಾಫ್ಟ್‌ಗಳನ್ನು ಪಡೆಯುತ್ತದೆ. ರಾಜ್ಯ ಸರ್ಕಾರವು ಕನಿಷ್ಠ ರೂ.2.63 ಕೋಟಿಗಳ ನಗದು ಶಿಲ್ಕನ್ನು ರಿಸರ್ವ್ ಬ್ಯಾಂಕಿನಲ್ಲಿ ಇಟ್ಟಿರಬೇಕಾಗಿದೆ. ಅರ್ಥೋಪಾಯ ಮುಂಗಡಗಳ ಮೊತ್ತ ಹೆಚ್ಚಾದಂತೆ ಮತ್ತು ಸಂದರ್ಭಗಳು ಪದೇ ಪದೇ ಉಂಟಾದರೆ ಸರ್ಕಾರದ ನಗದು ಶಿಲ್ಕಿನ ಪರಿಸ್ಥಿತಿ ಪ್ರತಿಕೂಲವಾಗಿತ್ತೆಂಬ ಅಂಶವನ್ನು ಸೂಚಿಸುತ್ತದೆ. ಕೆಳಗಿನ ಕೋಷ್ಟಕವು ಕಳೆದ ಐದು ವರ್ಷಗಳಲ್ಲಿ ರಾಜ್ಯ ಸರ್ಕಾರ ಪಡೆದ ಅರ್ಥೋಪಾಯ ಮತ್ತು ಅಗ್ರಿಮ ಧನ ಮುಂಗಡಗಳು ಮತ್ತು ಓವರ್ ಡ್ರಾಫ್ಟ್‌ಗಳ ವಿವರವನ್ನು ನೀಡುತ್ತದೆ.

ವಿವರಣೆಗಳು	2004-05	2005-06	2006-07	2007-08	2008-09
i) ಕನಿಷ್ಠ ನಗದು ಶಿಲ್ಕನ್ನು ಕಾಪಾಡಿಕೊಂಡು ಬಂದ ದಿನಗಳು					
ಅ. ಯಾವುದೇ ಮುಂಗಡ ಪಡೆಯದೆ	304	365	365	362	365
ಆ. ಅರ್ಥೋಪಾಯ ಮತ್ತು ಅಗ್ರಿಮ ಧನ ಮುಂಗಡ ಪಡೆದು	61	...	...	4	...
ii) ಓವರ್ ಡ್ರಾಫ್ಟ್ ಸೌಲಭ್ಯ ಬಳಸಿಕೊಂಡ ದಿನಗಳು	...	...	...	...	...

## ಸಾದಿಲ್ವಾರು ನಿಧಿ

ಸರ್ಕಾರವು ಭರಿಸಬೇಕಾದ ಅನಿರೀಕ್ಷಿತ ವೆಚ್ಚಗಳನ್ನು ಪೂರೈಸಲು ಸಾದಿಲ್ವಾರು ನಿಧಿಯ ಸ್ಥಾಪನೆಯಾಗಿದೆ. ಕಳೆದ ಐದು ವರ್ಷಗಳ ಅವಧಿಯಲ್ಲಿ ಈ ನಿಧಿಯ ಬಳಕೆಯ ವಿವರಗಳನ್ನು ಈ ಕೆಳಗಿನ ಕೋಷ್ಟಕದಲ್ಲಿ ನೀಡಲಾಗಿದೆ.

ವಿವರಣೆಗಳು	2004-05	2005-06	2006-07	2007-08	2008-09
ಸಾದಿಲ್ವಾರು ನಿಧಿಯಿಂದ ಹಣ ಪಡೆದ ಸಂದರ್ಭಗಳ ಸಂಖ್ಯೆ	20	20	22	20	33
ಸಾದಿಲ್ವಾರು ನಿಧಿಯಿಂದ ಪಡೆದ ಒಟ್ಟಾರೆ ಹಣ (ಕೋಟಿ ರೂಪಾಯಿಗಳಲ್ಲಿ)	1,57.37	54.56	73.39	37.85	77.83
ಆಯವ್ಯಯದ ಅಂದಾಜಿಗೆ ಸಾದಿಲ್ವಾರು ನಿಧಿಯಿಂದ ಪಡೆದ ಹಣದ ಪ್ರತಿಶತ	0.43	0.13	0.14	0.07	0.11

## ಸಾಮಾನ್ಯ ನಗದು ಶಿಲ್ಕು

2008-09ರ ಅಂತ್ಯದಲ್ಲಿ ಸಾಮಾನ್ಯ ನಗದು ಶಿಲ್ಕು ರೂ.71,60.86 ಕೋಟಿಗಳಷ್ಟಿದ್ದು (ವ್ಯಯ), ಇದು ರೂ.3,58.46 ಕೋಟಿಗಳ (ಆಯ) ಭಾರತೀಯ ರಿಸರ್ವ್ ಬ್ಯಾಂಕಿನಲ್ಲಿನ ಠೇವಣಿ, ರೂ.0.01 ಕೋಟಿಯ (ವ್ಯಯ) ರವಾನೆಯಲ್ಲಿರುವ ಇರಸಾಲುಗಳು - ಸ್ಥಳೀಯ ಮತ್ತು ರೂ.75,19.31 ಕೋಟಿ (ವ್ಯಯ) ಗಳ ನಗದು ಶಿಲ್ಕು ಹೂಡಿಕೆಯ ಲೆಕ್ಕದಲ್ಲಿ(\*) ಇರುವ ಹೂಡಿಕೆಗಳನ್ನು ಒಳಗೊಂಡಿದೆ.

ಭಾರತೀಯ ರಿಸರ್ವ್ ಬ್ಯಾಂಕಿನ ರೀತ್ಯಾ ರಾಜ್ಯ ಸರ್ಕಾರದ ಮುಕ್ತಾಯ ನಗದು ಶಿಲ್ಕು ರೂ.3,40.83 ಕೋಟಿ (ಆಯ)ಗಳಾಗಿದ್ದು, ಇದಕ್ಕೆ ಪ್ರತಿಯಾಗಿ ಸರ್ಕಾರಿ ಲೆಕ್ಕಗಳಲ್ಲಿ ರೂ.3,58.46 ಕೋಟಿ (ಆಯ) ಆಗಿರುತ್ತದೆ. ಇವುಗಳ ವ್ಯತ್ಯಾಸವು ರೂ.17.63 ಕೋಟಿ (ಆಯ) ಗಳು ಹೊಂದಾಣಿಕೆಯಾಗಬೇಕಿದೆ.

ಇಲಾಖಾ ಅಧಿಕಾರಿಗಳ ಬಳಿ ಇದ್ದ ನಗದು ಶಿಲ್ಕು ರೂ.4.47 ಕೋಟಿ, ಇಲಾಖಾ ಅಧಿಕಾರಿಗಳ ಬಳಿಯಲ್ಲಿನ ಖಾಯಂ ಮುಂಗಡ ನಗದು ರೂ.1.61 ಕೋಟಿ ಮತ್ತು ಮೀಸಲಿಟ್ಟ ನಿಧಿಗಳಿಂದ ಹೂಡಿಕೆ ರೂ.6,52.91 ಕೋಟಿಗಳನ್ನು ಒಳಗೊಂಡ ಇತರ ನಗದು ಶಿಲ್ಕು ಮತ್ತು ಹೂಡಿಕೆಗಳು ಮಾರ್ಚ್ 31, 2009 ರಲ್ಲಿದ್ದಂತೆ ಒಟ್ಟು ರೂ.6,58.99 ಕೋಟಿ ಆಗಿದ್ದಿತು.

ನಗದು ಶಿಲ್ಕು 2008-09ರ ವರ್ಷಾರಂಭದಲ್ಲಿ ಇದ್ದ ರೂ.(+) 89.91 ಕೋಟಿಗಳಿಂದ ವರ್ಷಾಂತದ ವೇಳೆಗೆ ರೂ.(-) 3,58.45 ಕೋಟಿಗೆ ಇಳಿದಿತ್ತು. ಇದರ ಆಕರ ಮತ್ತು ಅನ್ವಯಗಳ ವಿವರಗಳು ಈ ಕೆಳಕಂಡಂತೆ ಇವೆ.

(ಕೋಟಿ ರೂಪಾಯಿಗಳಲ್ಲಿ)

ಆಕರ			ಅನ್ವಯ		
ಕ್ರ. ಸಂ.	ವಿವರಗಳು	ಮೊತ್ತ	ಕ್ರ. ಸಂ.	ವಿವರಗಳು	ಮೊತ್ತ
1.	ಆರಂಭ ನಗದು ಶಿಲ್ಕು	(+) 89.91	1.	ರಾಜಸ್ವ ವೆಚ್ಚ i) ಯೋಜನೇತರ 3,11,28.98 ii) ಯೋಜನೆ 1,05,30.31	4,16,59.29
2.	ಕೇಂದ್ರ ಕರಗಳಲ್ಲಿ ರಾಜ್ಯದ ಪಾಲು	71,53.77	2.	ಬಂಡವಾಳ ವೆಚ್ಚ i) ಯೋಜನೇತರ 7,35.02 ii) ಯೋಜನೆ 91,35.26	98,70.28
3.	ರಾಜ್ಯದ ಸ್ವಂತ ವರಮಾನ ಸಂಗ್ರಹಣೆ	3,08,04.65	3.	ಸಾಲ ಮತ್ತು ಮುಂಗಡಗಳ ವಾಪಸಾತಿ	17,77.89
4.	ಕೇಂದ್ರ ಅನುದಾನಗಳು / ನೆರವು - ಸಾಲ ಹೊರತು ಪಡಿಸಿ	53,32.25	i) ಕೇಂದ್ರ ಸರ್ಕಾರಕ್ಕೆ 4,61.43 ii) ಇತರರಿಗೆ 13,16.46		
5.	ಇತರ ಬಂಡವಾಳ ಜಮೆಗಳು	1,81.14	4.	ವಿತರಣೆ ಮಾಡಿದ ಸಾಲಗಳು ಮತ್ತು ಮುಂಗಡಗಳು	7,31.35
6.	ಸಾರ್ವಜನಿಕ ಖುಣ, ಸಣ್ಣ ಉಳಿತಾಯ, ಠೇವಣಿಗಳು ಮತ್ತು ಮುಂಗಡಗಳ ಜಮೆಗಳು (ಕೇಂದ್ರದಿಂದ ಪಡೆದ ಸಾಲದ ಹೊರತು)	1,07,26.69			
7.	ಕೇಂದ್ರದಿಂದ ಪಡೆದ ಸಾಲಗಳ ಜಮೆ	5,96.16			
8.	ಸಾಲಗಾರರಿಂದ ವಸೂಲಿಯಾದ ಜಮೆ	56.65			
9.	ಸಾದಿಲ್ವಾರು ನಿಧಿಯಿಂದ ನಿವ್ವಳ ಕೊಡುಗೆ	(-) 2.10			
10.	ಅಮಾನತ್ತು ಮತ್ತು ಹಣ - ರವಾನೆಗಳ ಹೊಂದಾಣಿಕೆ ಮತ್ತು ಮೀಸಲು ನಿಧಿಗಳ ಹೆಚ್ಚಳ/ ಕೊರತೆಗಳ ನಿವ್ವಳ	(-) 12,58.76	5.	ಮುಕ್ತಾಯ ನಗದು ಶಿಲ್ಕು	(-) 3,58.45

(\*) ಈ ಲೆಕ್ಕವು ನಗದು ಶಿಲ್ಕನ್ನು ಅಲ್ಪಾವಧಿ ಟ್ರೆಜರಿ ಬಿಲ್ಲುಗಳನ್ನು ಅಥವಾ ಇತರ ಸರ್ಕಾರಿ ಭದ್ರತೆಗಳಲ್ಲಿ ತಾತ್ಕಾಲಿಕವಾಗಿ ಹೂಡಿಕೆ ಮಾಡುವ ವ್ಯವಹಾರಗಳನ್ನು ದಾಖಲಿಸುವ ಉದ್ದೇಶದಿಂದ ನಿರ್ವಹಿಸಲಾಗಿದೆ.

